

July 31, 2025

To,
The Corporate Relations Department,
Department of Corporate Services,
BSE Limited, 25<sup>th</sup> Floor,
Phiroze Jeejeebhoy Towers,
Dalal Street,
Mumbai 400001

Re: Scrip Code 974141 (NCDs)

ISIN: INE466P07010

Dear Sir/ Madam,

Subject: Submission of copies of Newspaper Advertisement for the quarter ended June 30, 2025.

Pursuant to Regulation 52(8) of the Securities and Exchange Board of India (Listing Obligations and Disclosure Requirements) Regulations, 2015, we have enclosed copies of the newspaper advertisement published in "The Business Standard" and "Samyuktha Karnataka" on July 31, 2025, in connection with Vikas Telecom Private Limited's approved unaudited financial results for the quarter ended June 30, 2025.

Copies of said advertisement are also being placed at our website at <a href="https://www.embassyofficeparks.com/vtpl/">https://www.embassyofficeparks.com/vtpl/</a>.

Kindly take the same on record.

Thanking you

For and on behalf of Vikas Telecom Private Limited

Gautham Nambiar Company Secretary & Compliance Officer F12376

Encl: A/a

ತಗಾದೆ ಸೂಚನೆ [ಸೆಕ್ಷನ್ 13(2)]

ಸಾಲಗಾರರು/ಜಾಮೀನುದಾರರು/ ಅಡಮಾನುದಾರರಿಗೆ ಸೂಚನೆ ಕೆಳಸಹಿದಾರರು, ಕೆನರಾ ಬ್ಯಾಂಕ್, ಸೌತ್ ಎಂಡ್ ರಸ್ತ್ರೆ ಶಾಖೆ, ಬೆಂಗಳೂರು ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಸ್ 2002ರ, ನಿಯಮೆಗಳ ಸೆಕ್ಸನ್ 13(2)ರ ಅಧ್ಯಾಯ –3ರ ಅನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕೆಳಗೆ ಸೂಚಿಸಿರುವ ಸಾಲಗಾರರಿಗೆ /ಜಾಮೀನುದಾರರಿಗೆ/ ಸಾಲಗಾರರ ಕಾನೂನುಬದ್ಧ ವಾರಸುದಾರರಿಗೆ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಬಾಕಿ ಮೊತವನು ಮರುಪಾವತಿಮಾಡಲು ಕೆಳಗೆ ಸೂಚಿಸಿದ ದಿನಾಂಕದಂದು ತಗಾದೆ ನೋಟೀಸನ್ನು ನೀಡಲಾಗಿತ್ತು. ಸಾಲಗಾರ ಹೆಸರು : 1) ಶ್ರೀ ಗಣೇಶ್ ಜಿ.ಎ., ಹೆಚ್. ಎಲ್. ನಂ. 135, ನಿವೇಶನ ನಂ. 134, ಸರ್ವೆ ನಂ. 32/2, ಬೇಗೂರು ಗ್ರಾಮ, – ಹೋಬಳಿ, . ಬೆಂಗಳೂರು ದಕ್ಷಿಣ – 560 004 ಷೆಡ್ಯೂಲ್ ಎ ಆಸ್ತಿ: ( ಸಾಲಗಾರರು ಪಡೆದುಕೊಂಡ ಸಾಲಸೌಲಭ್ಯಗಳ ವಿವರ)

*************************************	ಖಾತೆಯ ಸಂಖ್ಯೆ	ಖಾತೆಯ ಸ್ವರೂಪ/ಮಿತಿ	ಮಂಜೂರಾದ ದಿನಾಂಕ	ಮಂಜೂರಾದ ಮೊತ್ತ (ರೂ.ಗಳಲ್ಲಿ)
1	2736666018186	Housing Loan	03.06.2019	Rs. 2,00,000/-

ದಿನಾಂಕ 23.06.2025ರಂತೆ ಬರಬೇಕಾದ ಒಟ್ಟು ಬಾಕಿ: ರೂ.4,10,271.04 (ರೂಪಾಯಿ ನಾಲ್ಕು ಲಕ್ಷ ಹತ್ತು ಸಾವಿರದ ಇನ್ನೂರ ಎಪ್ರತ್ನೊಂದು ಮತ್ತು ಪೈಸೆ ಸಾಲ್ಕು ಮಾತ್ರ) ಮತ್ತು ಮುಂದಿನ ಬಡ್ಡಿ ಮತ್ತು ಸಾಂದರ್ಭಿಕ ಖರ್ಚು ವೆಚ್ಚಇತ್ಯಾದಿ.

ಎನ್ಪಿ.ಎ. ದಿನಾಂಕ : 29.01.2024 ಡಿಮ್ಯಾಂಡ್ ನೋಟೀಸಿನ ದಿನಾಂಕ :30.06.2025 ಷೆಡ್ಯೂಲ್ ಬಿ ಆಸ್ತಿ: ಬೆಂಗಳೂರು ದಕ್ಷಿಣ ತಾಲೂಕು, ಬೇಗೂರು ಹೋಬಳಿ, ಬೇಗೂರು ಗ್ರಾಮ, ಯೆಲೆನಹಳ್ಳಿ ಸರ್ವೆ ನಂ. 32/2ರಲ್ಲಿ ಸುರಕ್ಷಾ ರೆಸಿಡೆನ್ನಿಯಲ್ ವೆಲ್ಫೇರ್ ಸೊಸೈಟಿ ಲೇಔಟ್ , ಇಲ್ಲಿರುವ ವಾಸಯೋಗ್ಯ ನಿವೇಶನ, ಮನೆ ಆಸ್ತಿ ಎಂದು ಗುರುತಿಸಲಾದ ಆಸ್ತಿ ನಂ. ಹೆಚ್. ಎಲ್ ನಂ. 135, ನಿವೇಶನ ನಂ. 134 ಅಳತೆ ಪೂರ್ವದಿಂದ ಪಶ್ಚಿಮಕ್ಕೆ: 30 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 20 ಅಡಿ ಒಟ್ಟು 600 ಚದರ ಅಡಿ ಆಳತೆಯಲ್ಲಿ ನಿರ್ಮಾಣಗೊಂಡ ಕಟ್ಟಡವನ್ನು ಒಳಗೊಂಡು ಆಸ್ತಿಯ ಚಿಕ್ಕುಬಂದಿ: ಪೂರ್ವಕ್ಕೆ: ನಿವೇಶನ ನಂ 134, ಪಕ್ಷಿಮಕ್ಕೆ : ರಸ್ತೆ, ಉತ್ತರಕ್ಕೆ: ಖಾಸಗಿ ಆಸ್ತಿ , ದಕ್ಷಿಣಕ್ಕೆ: ನಿವೇಶನ ನಂ. 136. ಟೈಟಲ್ ಹೋಲ್ಡರ್ ರವರ ಹೆಸರು: ಶ್ರೀ ಜಿ. ಎ. ಗಣೇಶ್

ಮೇಲ್ಕಂಡ ಸಾಲಗಾರರರು ಸಾಲವನ್ನು ಬಡ್ಡಿ ಹಾಗೂ ಇತರ ವೆಚ್ಚಗಳನ್ನು ಮರುಪಾವತಿ ಮಾಡದ ಸುಸ್ತಿದಾರರಾಗಿರುತ್ತಾರೆ ಮತ್ತು ಮೇಲ್ಕಂಡ ಸಾಲಕ್ಕೆ ಮೇಲೆ ಸೂಚಿಸಿರುವಂತೆ ಸ್ತಿರಾಸ್ತಿಯನ್ನು ಭದ್ರತೆಯಾಗಿ ಒದಗಿಸಿರುತ್ತಾರೆ. ಅವರ ಖಾತೆಯನ್ನು ಮೇಲೆ ಸೂಚಿಸಿರುವ ದಿನಾಂಕದಂದು ಅನುತ್ರಾದಕ ಆಸ್ತಿಯೆಂದು ವರ್ಗೀಕರಿಸಲಾಗಿದೆ. ಸೆಕ್ಷನ್ 13(2)ರ ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಡಿಯಲ್ ಆಸೆಟ್ಸ್ ಅಂಡ್ ಎನ್ಫೋರ್ಸ್ಮಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್, ಆಕ್ಟ್ 2002, (SARFÅESI ಆಕ್ಟ್) ನ ಪ್ರಕಾರ ಬಾಕಿ ಮೊತ್ತವನ್ನು ಮರು ಪಾವತಿ ಮಾಡಲು ಬ್ಯಾಂಕು ಸಾಲಗಾರರಿಗೆ ನೋಟೀಸನ್ನು ನೀಡಿದೆ. ನೋಟೀಸನ್ನು ಸಾಲಗಾರರಿಗೆ ಕಳುಹಿಸಲಾಗಿದ್ದು, ನೋಟೀಸು ಸ್ತೀಕರಿಸದೆ, ವಾಪಸ್ಪಾಗಿರುತ್ತದೆ. ಮೇಲ್ಪಂಡ ಪಾಲಗಾರರಿಗ<sup>ಿ</sup> ಈ ಮೂಲಕ ಸೂಚಿಸುವುದೇನೆಂದರೆ ನೋಟೀಸಿನ ದಿನಾಂಕದ 60 ದಿನಗಳ ಒಳಗಾಗಿ ತಹಲ್ವರೆಗಿನ ಬಾಕಿಯನ್ನು ಪಾವತಿಸಲು ಸೂಚಿಸಲಾಗಿದೆ ಇದಕ್ಕೆ ವಿಫಲರಾದರೆ SARFAESI ಆಕ್ಸ್ ಎನ್ ಫೋರ್ಸ್ಮಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಸೆಕ್ಷನ್ 13(4)(ಎ)ದಿಂದ (ಬಿ)ಯ ಪ್ರಕಾರ ಬ್ಯಾಂಕು ಮೇಲೆ ವಿವರಿಸಿದ ಭದ್ರತೆಯಾಗಿ ಒದಗಿಸಿರುವ ಆಸ್ತಿಯ ಮೇಲೆ ಎಲ್ಲಾ ಹಕ್ಕುಗಳನ್ನು ಹೊಂದಿರುತ್ತದೆ.

ನಿರ್ದಿಷ್ಟವಾಗಿ ಸಾಲಗಾರರಿಗೆ ಮತ್ತು ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಮೇಲ್ಕಂಡ ಆಸ್ತಿಯೊಂದಿಗೆ ವ್ಯವಹರಿಸಬಾರದು ಮತ್ತು SARFAESI ಆಕ್ಟ್ 2002ರ ಸೆಕ್ಷನ್ 13(13)ರ ಪ್ರಕಾರ ಭದ್ರತೆಯಾಗಿ ಒದಗಿಸಿರುವ ಆಸ್ತಿಯನ್ನು ಯಾರೂ ಯಾವುದೇ ವ್ಯವಹಾರಕ್ಕೆ ಬಳಸಿಕೊಳ್ಳುವುದಕ್ಕೆ ನಿರ್ಬಂಧಿ ಸಲಾಗಿದ್ದು ಅಂತಹ ಯಾವುದೇ ವ್ಯವಹಾರಗಳು ಕೆನರಾ ಬ್ಯಾಂಕಿಗೆ ಸಂದಾಯವಾಗತಕ ಮೊಬಲಗು ಹಾಗೂ ಆದರ ಮೇಲಿನ ಬಡ್ಡಿ, ಖರ್ಚು ಮತ್ತು ವೆಚ್ಚ ಇವುಗಳಿಗೆ ಋಣಬಾಧ್ಯವಾಗಿರುತ್ತದೆ.

ਰੈਨਾਰ : 30 06 2025

ಸಹಿ/- ಅಧಿಕೃತ ಅಧಿಕಾರಿ ಕೆನರಾ ಬ್ಯಾಂಕ್

ಷೃದ್ದಿ ಅಸೆಟ್ ರಿಕನ್ ಸ್ಟಕ್ಷನ್ ಮತ್ತು ಸೆಕ್ಯುರಿಟೈಸೇಶನ್ ಕಂಪನಿ ಅಮಿಟಿಡ್ ಸೋಂದಾಯಿತ ಮತ್ತು ಕಾರ್ಪೊರೇಟ್ ಕಚೇರಿ: ಡಿ.ಸಂ.1-55, ರಾಜ ಪ್ರಜನಮ, 4ನೇ ಮಪಡಿ, ವಿಂಗ್-1, ಮು ಬಂಡಾ ರಸ್ತ್ರೆ ಕೊಂಡಾಪುರ, ಹೈದರಾಬಾದ್ -84 CIN: U67/20TG2007PLC053327, ದೂರವಾಣಿ: 040-41413333 ಫ್ಲಾಕ್ಸ್ 040-41413301, ಇಮೇಲ್: co@paras.org.in. ವೆಬ್: www.paras.org.in

ಉಲ್ಲೇಖ ಸಂಖ್ಯೆ. 346/2025/403

ಗೆ, 1. M/s. ವಿಕ್ರಮ್ ಆಸ್ಪತ್ರೆ ಪೈವೇಟ್ ಲಿಮಿಟೆಡ್ (ಕಂಪನಿ ಲಿಕ್ಷಿಡೇಶನ್ನಲ್ಲಿ) ಇದರ ಲಿಕ್ಷಿಡೇಟರ್, ಸಿಎ ರಾಮಚಂದ್ರ ಡಿ. ಚೌಧರಿ 9–ಬ. ವರ್ದನ್ ಕಾಂಪ್ಲಕ್ಸ್, ಶಿಮಲ್ ಹೌಸ್ ಹತ್ತಿರ, ಲಖುಡಿ ವೃತ್ತ, ನವರಂಗಪುರ, ಅಪಮದಾಬಾದ್ – 380014. 2. ಎಸ್.ಬಿ. ವಿಕರ್ಮ್, ತಂದೆ ಎಸ್. ಭಾಸ್ತರ್, ನಂ.11, ದೇವಸ್ಥಾನ ರಸ್ತೆ, ಜಯಲಕ್ಷಿಪುರಂ, ಮೈಸೂರು–570012. 3. ಡಾ. ಎಸ್. ಭಾಸ್ತರ್, ತಂದೆ ಲೇಟ್. ನಾರಾಯಣ ಸೆಟ್ಟಿ, ನಂ. 11, ದೇವಸ್ಥಾನ ರಸ್ತೆ, ಜಯಲಕ್ಷಿಪುರಂ, ಮೈಸೂರು–570012. 4. ಎಸ್.ಎನ್ ರಾಜೇಶ್ವರ್, ತಂದೆ ಲೇಟ್. ನಾರಾಯಣ ಸೆಟ್ಟಿ, ನಂ. 7, 1ನೇ ಮುಖ್ಯ, ಪರಮಹಂಸ ರಸ್ತೆ, ಯಾದವಗಿರಿ, ಮೈಸೂರು–570020

ವಿಷಯ: ಮೆಸರ್ಸ್ ವಿಕ್ರಮ್ ಆಸ್ಪತ್ರೆ ಪೈವೇಟ್ ಲಿಮಿಟೆಡ್ NPA ಖಾತೆ, – ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002 ರ ನಿಯಮ 6 (2) ಮತ್ತು ನಿಯಮ 9 (1) ರ ಅಡಿಯಲ್ಲಿ ಮಾರಾಟ ಸೂಚನೆ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002 ರ ನಿಯಮ 8 (6) ರ ನಿಬಂದನೆ.

ವಿಕ್ರಮ್ ಹಾಸ್ಪಿಟಲ್ ಪೈವೇಟ್ ಲಿಮಿಟೆಡ್ ಭದ್ರತಾ ಆಸ್ತಿಯ ಮಾರಾಟಕ್ಕಾಗಿ ಸೀಲ್ಡ್ ಟೆಂಡರ್ಗಳ ಕಮ್ ಹರಾಜನ್ನು ಆಹ್ವಾನಿಸುವ ಸೂಚನೆ

ಭದ್ರತಾ ಆಸಕ್ಕಿ (ಜಾರಿ) ನಿಯಮಗಳು 2002 ರ ನಿಯಮ 6 (2) ಮತ್ತು ನಿಯಮ 9 (1) ಡಿ/ತಿ ನಿಬಂಧನೆಂ

ಆರ್ಥಿಕ ಸ್ತರ್ಮಳ ಭದ್ರತೆ ಮತು ಪುನರ್ ನಿರ್ಮಾಣ ಮತು ಭದ್ರತಾ ಆಸಕಿ ಜಾರಿ (SARFAESI) ಕಾಯ್ಕೆ 2002 ರ ಅಡಿ ಆಸಕ್ಕಿ (ಜಾರಿ) ನಿಯಮಗಳು 2002 ರ ನಿಯಮ 6 (2) ಮತ್ತು ನಿಯಮ 8 (6) ರ ನಿ ಓದಕೊಂಡಂತೆ ಚರ ಮತ್ತು ಸ್ಥಿರ ಆಸ್ತಿಗಳ ಮಾರಾಟಕ್ಕಾಗಿ ಇ– ಹರಾಜು ಮಾರಾಟ ಸೊಚನೆ. ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಸಾಲಗಾರರು, ಅಡಮಾನದಾರರು ಮತ್ತು ಖಾತರಿದಾರರು/ಗಳಿಗೆ ಸೂಚನೆ ನೀಡುವುದೇನೆಂದರೆ, ಕೆಳಗೆ ವಿವರಿಸಿದ ಸ್ಥಿರ ಮತ್ತು ಚರ ಆಸ್ತಿಯನ್ನು NCLT, ಬೆಂಗಳೂರಿನಿಂದ ನೇಮಿಸಲ್ಪಟ್ಟ ರೆಸಲ್ಕೂಷನ್ ಪ್ರೊಫೆಷನಲ್ ಸ್ವಾಧೀನಪಡಿಸಿಕೊಂಡಿದ್ದು, ಅದನ್ನು ಸೆಕ್ಕೂರ್ಡ್ ್ಡಿಡಿಟ್ ಗೆ ಅಡಮಾನ/ಒತ್ತಿ/ವಿಧಿಸಲಾಗಿದ್ದು, ಮೆಸರ್ಸ್ ವಿಕಮ್ ಹಾಸಿಟಲ್ ಪೈವೇಟ್ ಲಿಮಿಟೆಡ್., (ದಿವಾಳಿಯಲ್ಲಿರುವ ಕಂಪನಿ) ಅದರ . ಶಿಕ್ಷಿಡೇಟರ್ ಮತ್ತು ಖಾತರಿದಾರರಿಂದ ಪ್ರತಿನಿಧಿಸಲ್ಪಟ್ಟಿದೆ: (i) ಡಾ. ಎಸ್.ಬಿ. ವಿಕ್ರಮ್; (ii) ಡಾ. ಎಸ್. ಭಾಸ್ಕರ್; ಮತ್ತು (iii) ತ್ರೀ ಎಸ್.ಎನ. ರಾಜಿಕ್ವರ್ ಅವರಿಂದ 30.06.2025 ರಂತೆ ರೂ. 167.76.00.892/– (ಒಂದು ನೂರ ಅರವತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಎಂಟು ನೂರ ತೊಂಬತ್ತೆರಡು ಮಾತ್ರ) ಮತ್ತು ಸೆಕ್ಕೂರ್ಡ್ ಕ್ರಿಡಿಚ್ ನ ಪಾವತಿಸಬೇಕಾದ ಹೆಚ್ಚಿನ ಬಡ್ಡಿ ಮತ್ತು ವೆಚ್ಚಗಳನ್ನು ವಸೂಲಿ ಮಾಡಲು 03.09.2025 ರಂದು **"ಎಲ್ಲಿ ಇದೆಯೋ ಹಾಗೆಯೇ", "ಇರುವಂತೆಯೀ"** ಮತ್ತು **"ಏನಿದೆಯೊ ಹಾಗೆ"** ಆಧಾರದ ಮೇಲೆ ಮಾರಾಟ ಮಾಡಲಾಗುತದೆ.

ಮಾರಾಟ'ವನ್ನು ಅಳವಡಿಸಿಕೊಳ್ಳುವ ಮೂಲಕ ನಡೆಸಲಾಗುತ್ತದೆ. ಇ-ಹರಾಚಿನ ದಿನಾಂಕ, ಬಿಡ್ ಫಾರ್ಮ್ ಸಲ್ಲಿಸುವ ಕೊನೆಯ ದಿನಾಂಕ, ಮೀಸಲು ಬೆಲಿ, ಮುಂಗಡ ಕೇವಣಿ ಹಣ, ಬಿಡ್ ಹೆಚ್ಚಳ ಮೊತ್ತ ಮತ್ತು ಇ-ಹರಾಚಿನ ಸಮಯದ ವಿವರಗಳನ್ನು ಇಲ್ಲಿ ಅನುಸೂಚಿ ಎ (ಚರ ಆಸ್ತಿಯ ವಿವರಣೆ)

ಸ್ವತ್ತಿನ ಎಲ್ಲ ಭಾಗ ವಿಭಾಗ ಸೇರಿ ಬಾಗಿಲು ಸಂಖ್ಯೆ 46, ಹೊಸ ಸಂಖ್ಯೆ 30,1 ಮತ್ತು ಬಾಗಿಲು ಸಂಖ್ಯೆ 30,44, ಹೊಸ ಸಂಖ್ಯೆ ಆ-31, (ಹಿಂದೆ CITB ಸೈಟ್ ಸಂಖ್ಯೆ 47), ವಿವೇಕಾನಂದ ರಸ್ತೆ, ಯಾದವಗಿರಿ, ದೇವರಾಜ ಮೊಹಲ್ಲಾ, ಮೈಸೂರು-570 020 ರಲ್ಲಿರುವ ಆಸ್ತಿಯಲ್ಲಿರುವ ಕಚೇರಿ ಪೀಠೋಪಕರಣಗಳು ಮತ್ತು ನೆಲೆವಸ್ತುಗಳು, ವಿದ್ಯುತ್ ಫಿಟ್ಟಿಂಗ್ಗಳು, ವಾಹನಗಳು ಇತ್ಯಾದಿ ಸೇರಿದಂತೆ ೈದ್ಯಕೀಯ ಉಪಕರಣಗಳನ್ನು ಒಳಗೊಂಡಿರುವ ಎಲ್ಲಾ ಚರ ಆಸ್ತಿಗಳು. ಉಪಕರಣಗಳು ಮತ್ತು ಇತರ ಆಸ್ತಿಗಳ ವಿವರವಾದ ಪಟ್ಟಿ www.Paras.org.in" ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ

ಈನುಸೂಚಿ ಬಿ (ಸ್ಥಿರ ಆಸ್ತಿಯ ವಿವರಣೆ): ಅನುಸೂಚಿ ಬಿ (ಸ್ಥಿರ ಆಸ್ತಿಯ ವಿವರಣೆ): ನಿಗಿಲು ಸಂಖ್ಯೆ 46, ಹೊಸ ಸಂಖ್ಯೆ 30/1 ಮತ್ತು ಜಾಗಿಲು ಸಂಖ್ಯೆ 3044, ಹೊಸ ಸಂಖ್ಯೆ D-31 (ಹಿಂದೆ CITB ಸೈಟ್ ಸಂಖೆ

47) ಹೊಂದಿರುವ ಭೂಮಿ ಮತ್ತು ಕಟ್ಟಡವು 21600 ಚದರ ಅಡಿ ವಿಸ್ತೀರ್ಣ ಹೊಂದಿರುವ ಭೂಮಿ, ಜೊತೆಗೆ 61200 ಚದರ ಅಡಿ ವಿಸ್ತೀರ್ಣ ಹೊಂದಿರುವ ಸೂಪರ್ ಬಲ್ಟ್ ಆಪ್ ವಿಸ್ತೀರ್ಣ ಹೊಂದಿರುವ ಕಟ್ಟಡ, ವಿವೇಕಾನಂದ ರಸ್ತೆ, ಯಾದವಗಿರಿ, ದೇವರಾಜ ವೊಹಲ್ಲಾ, ಮೈಸೂರು 570 020, ಚಕಬಂದಿ: **ಪೂರ್ವ**: ಕನ್ನರ್ವೆನ್ಸಿ, **ಪಶ್ಚಿಮ:** ವಿವೇಕಾನಂದ ಮುಖ್ಯ ರಸ್ತೆ, **ದಕ್ಷಿಣ:** ಸೈಟ್ ಸಂಖ್ಯೆ: 48, ಉತ್ತರ: ಸೈಟ್ ಸಂಖ್ಯೆ: 45

ಒಂದೇ ಲಾಟ್ ನಲ್ಲಿ ಅನುಸೂಚಿ ಎ ಮತ್ತು ಬಿ ಆಸ್ತಿಗಳ ಇ-ಹರಾಜು ಮಾರಾಟದ ವಿವರಗಳು

ಆಸ್ತಿಗಳ ವಿವರಣೆ	ಮೀಸು ಬೆಲೆ	ಇಎಂಡಿ ಮೊತ್ತ	ಬಿಡ್ ಹೆ	갢댛	ಒಂದೇ ಲಾಟ್ ನಲ್ಲಿ ಇ-ಹರಾಜು ಮಾರಾಟದ ವಿನಾಂಕ ಮತ್ತು ಸಮಯ	4	
ಎ ಚಲಾವಣೆ ಯಲ್ಲಿರುವ ಆಸ್ತಿ ಗಳನ್ನು ನಿಗದಿ ಪಡಿಸಿ ಆಸ್ತಿಗಳು ಮತ್ತು ಅನುಸೂಚಿ ಬಿ ಸ್ಥಿರ ಆಸ್ತಿ	ರೂ. 28.00 ಕೋಟಿ	ರೂ. 2.80 ಕೋಟಿ	0		03/09/2025 ಬೆಳಿಗ್ಗೆ 11.00° ರಿಂದ ಮಧ್ಯಾಹ್ನ 12.00 ರವರೆಗೆ	02/09/2025 ಸಂಚೆ 4 ರವರೆಗೆ	
'ಎ' ಮತ್ತು 'ಬಿ	'ಎ' ಮತ್ತು 'ಬಿ' ಆಸ್ತಿಗಳನ್ನು ಪ್ರತ್ಯೇಕ ಲಾಟ್ ಗಳಾಗಿ (ಲಾಟ್ −2) ವೇಳಾಪಟ್ಟಿಯ ಇ-ಹರಾಜಿನ ಮಾರಾಟದ ವಿವರಗಳು						
ಆಸ್ತಿಗಳ ವಿವರಣೆ	ಮೀಸಲು ಬೆಲೆ	EMD ಮೊತ್ತ	ಬಿಡ್ ಗುಣಕ	ಮ	ೀ ಲಾಟ್ ನಂತೆ ಇ-ಹರಾಜು ಾರಾಟದ ದಿನಾಂಕ ಮತ್ತು ಯ, ಇಎಂಡಿ ಮತ್ತು ಬಿಡ್	ಇಎಂಡಿ ಮತ್ತು ಬಿಡ್ ಫಾರ್ಮ್ ಸಲ್ಲಿಸಲು ಕೊನೆಯ ದಿನಾಂಕ	
ಅನುಸೂಚಿ-A ಚಲಿಸಬಲ್ಲ ಆಸ್ತಿ	ರೂ. 1.50 ಕೋಟಿ	ರೂ. 15.00 ಲಕ್ಷ	ರೂ. 1.00 ಲಕ್ಷ	03.09.2025 ಮಧ್ಯಾಹ್ನ 1.00' ರಿಂದ ಮಧ್ಯಾಹ್ನ 2.00 ರವರೆಗೆ		02/09/2025 ಸಂಜೆ 4 ರವರೆಗೆ	
ಅನುಸೂಚಿ-B ಸ್ಥಿರ ಆಸ್ತಿ	ರೂ. 26.50 ಕೋಟಿ	ರೂ. 2.65 ಲಕ್ಷಗಳು.	ರೂ. 1.00 ಲಕ್ಷ	03.	09.2025 ಮಧ್ಯಾಹ್ನ .30* ರಿಂದ 3.30 ರವರೆಗೆ	02.09.2025 ರಿಂದ ಸಂಜೆ 4 ರವರೆಗೆ	

ಿದ್ದಪರಾಜಿನ ಸಮಯ 5 ನಿಮಿಷಗಳ ಸ್ವಯಂ ವಿಸ್ತರಣೆಯೊಂದಿಗೆ, ಅಂದರೆ, ಹರಾಜು ಮುಕ್ತಾಯದ ಮೊದಲು ಬಿಡ ಮಾಡಿದರೆ, ಇ–ಹರಾಜಿನ ಅಂತಿಮ ಸಮಯವನ್ನು ತಲಾ 5 ನಿಮಿಷಗಳಷ್ಟು ವಿಸ್ತರಿಸಲಾಗುತ್ತದೆ.

ಒಂದು ಲಾಚ್ ನಲ್ಲಿ ಅನುಸೂಚಿ 'ಎ' ಮತ್ತು ಅನುಸೂಚಿ 'ಬಿ' ಅಸ್ತಿಗಳ ಇ–ಹರಾಪನ್ನು 03.09.2025 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 12.00 ರವರೆಗೆ ನಡೆಸಲಾಗುತ್ತದೆ. ಒಂದು ವೇಳೆ ಅನುಸೂಚಿ 'ಎ' ಮತ್ತು 'ಬಿ' ಅಸ್ತಿಗಳನ್ನು ಹರಾಜಿನಲ್ಲಿ ಒಂದೇ ಲಾಟ್ ಆಗಿ ಮಾರಾಟ ಮಾಡದಿದ್ದರೆ, ಮೇಲೆ ಹೇಳಲಾದ ಅನುಸೂಚಿ 'ಎ' ಮತ್ತು 'ಐ' ಆಸ್ತಿಗಳನ್ನು ಅದೆ ದಿನ ಅಂದರೆ 03.09.2025 ರಂದು ಮಧ್ಯಾಹ್ನ 1.00 ರಿಂದ ಮಧ್ಯಾಹ್ನ 2.00 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಮಧ್ಯಾಹ್ನ 3.30 ರವರೆಗೆ ಕ್ರಮವಾಗಿ ಪ್ರಶ್ನೇಕ ಲಾರ್ಜಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅದಾಗ್ಯೂ ಪ್ರಶ್ನೇಕ ಲಾಟ್ಗಳ ಪರಾಜಿನಲ್ಲಿ, ಅನುಸೂಚ 'ಎ' ಆಸ್ತಿಯನ್ನು ಮಾರಾಟ ಮಾಡಿದರೆ, ಅನುಸೂಚ 'ಬಿ' ಆಸ್ತಿಯ ಹರಾಜನ್ನು ಮಾತ್ರ ದೃಢೀಕ– ರಿಸಲಾಗುತ್ತದೆ. 'ಎ' ಅನುಸೂಚಿ ಆಸ್ತಿಯನ್ನು ಮಾರಾಟ ಮಾಡದಿದ್ದರೆ, 'ಬಿ' ಅನುಸೂಚೆ ಆಸ್ತಿಗೆ ನಡೆಸಲಾದ ಹರಾಜನು ರದು ಗೊಳಿಸಲಾಗುತದೆ.

ಮಾರಾಟದ ವಿವರವಾದ ನಿಯಮಗಳು ಮತ್ತು ಪರತ್ರುಗಳಿಗಾಗಿ, ದಯವಿಟ್ಟು ಮೆಸ್ಸರ್ಸ್ ಪ್ರವ್ನಿ ಆಸ್ತ್ರ ಪುನರ್ನಿರ್ಮಾಣ ಮತ್ತು ಸೆಕ್ಟುರಿಟೈಸೇಶನ್ ಕಂಪನಿ ಲಿಮಿಟೆಡ್ನ ವೆಚ್ಚೆಟ್ ಅಂದರೆ, www.paras.org.in/tenders ನಲ್ಲಿ ಒದಗಿಸಲಾದ ಲಿಂಕ್

ಅನ್ನುಸೂಚಿ ಆಸ್ರಿಗಳ ಮಾರಾಟವನ್ನು ಸೇವಾ ಪೂರೈಕೆದಾರರ ವೆಬೈಟ್ <u>https://www.bankeauctions.com</u>ಮೂಲಕ "ಆನ್ ಲೈನ್ –ಪರಾಜು ಮಾರಾಟ" ಆಳವಡಿಸಿಕೊಳ್ಳವ ಮೂಲಕ ನಡೆಸಲಾಗುತ್ತದೆ. ಇ–ಪರಾಜು ಮಾರಾಟದ ವಿವರವಾದ ನಿಯಮಗಳು ಮತ್ತು ಪರತ್ರುಗಳಗಾಗಿ, ಸಾರ್ವಜನಿಕರು ಆನ್ ಲೈನ್ ನೋಂದಣಿ, ಬಳಕೆದಾರ ಐಡಿ ಪಾಸ್ ವರ್ಡ್, ಸಹಾಯ, ಕಾರ್ಯವಿಧಾನ, ಇ–ಹರಾಜಿನ ಬಗ್ಗೆ ಆನ್ಲೈನ್ ತರಬೇತಿ ಇತ್ಯಾದಿಗಳಿಗಾಗಿ, ತಮ್ಮ ಬಿಡ್ ಫಾರ್ಮ್ಗಳನ್ನು ಸಲ್ಲಿಸಲು ಮತು ಇ-ಹರಾಜು ಮಾರಾಟ ಪಕ್ರಿಯೆಯಲ್ಲಿ ಭಾಗವಹಿಸಲು ಸೇವಾ ಪೂರೈಕೆದಾರರನ್ನು ಸಂಪರ್ಕಿಸಬೇಕಾಗುತದೆ. ಸೇವಾ ಪೂರೈಕೆದಾರರ ವಿಳಾಸ ಮತ್ತು ವಿವರಗಳು: ಮೆಸ್ಸರ್ಸ್ ಸಿ 1 ಇಂಡಿಯಾ ಪೈವೇಟ್ ಲಿಮಿಟೆಡ್, ಸಂಪರ್ಕ ವ್ಯಕ್ತಿ: ಶ್ರೀ ಧರಣಿ ಕೃಷ್ಣ. ಸಂಪರ್ಕ ಸಂಖ್ಯೆ: 99481 82222

ಇದುೇಲ್ ಐಡಿ: (1) dharani.p@c1India.com ಮತ್ತು (2) andhra@c1India.com ಭಾಗವಹಿಸುವವರು ಇಎಂಡಿ ಮೊತ್ತವನ್ನು ಆರ್ಟಿಜಿಎಸ್ / ಎಇಎಫ್ಟ್/ನಿಧಿಗಳ ವರ್ಗಾವಣೆಯ ಮೂಲಕ ಇ–ಹರಾಜು ಸಂಗ್ರಹದ ಕ್ರೆಡಿಟ್ಗೆ ಕೆಳಗೆ ತಿಳಿಸಲಾದ ಸೆಕ್ಯೂರ್ಡ್ ಕ್ರೆಡಿಟ್ಟರ್ ಖಾತೆಗೆ ಜಮಾ ಮಾಡಬೇಕು:

ಖಾತೆ ಸಂಖ್ಯೆ	100631100000229
ಭದ್ರತಾ ಸಾಲಗಾರರು	ಮೆಸ್ಸರ್ಸ್ ಪೃದ್ದಿ ಅಸೆಟ್ ಕನ್ ಸ್ಟಕ್ಷನ್ ಮತ್ತು ಸೆಕ್ಯುರಿಟೈಸೇಶನ್ ಕಂಪನಿ ಲಿಮಿಟೆಡ್
ಬ್ಯಾಂಕ್	ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಶಾಖೆ	ಮಿಡ್ ಕಾರ್ಪೊರೇಟ್ ಶಾಖೆ, ಪಂಜಾಗುಟ್ಟ, ಹೈದರಾಬಾದ್
IFSC ಕೋಡ್	UBINO577901

ಮೊದಲು ಅಗತ್ಯ ವಿವರಗಳೊಂದಿಗೆ ಬಿಡ್ ಫಾರ್ಮ್ಗಳನ್ನು ಅಂದರೆ ಇಎಂಡಿ ಠೇವಣಿ ಪುರಾವೆ, ಪ್ಯಾನ್ ಕಾರ್ಡ್ ಆಧಾರ್, ವಿಳಾಸ ಮತ್ತು ಐಡಿ ಪ್ರೂಫ್ ಜೊತೆಗೆ ಸರಿಯಾಗಿ ಸಹಿ ಮಾಡಲಾದ ಮಾರಾಟದ ನಿಯಮಗಳು ಮತ್ತು ಷರತ್ತುಗಳು ಮತ್ತು ಇತರ ಮಾರಾಟದ ನಿಯಮಗಳು ಮತ್ತು ಷರತ್ತುಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ಉದ್ದೇಶಿತ ಬಿಡ್ಡರ್'ಗಳು ಬಿಡ್ ಫಾರ್ಮ್ನ ಹಾರ್ಡ್ ಪ್ರತಿಯನ್ನು ಸೆರಿಯಾಗಿ ಭರ್ತಿ ಮಾಡಿ ಮೇಲಿನ ದಾಖಲೆಗಳ ಸ್ತಯಂ ದೃಢೀಕರಿಸಿದ ಪ್ರತಿಗಳೊಂದಿಗೆ ನೋಂದಾಯಿತ ಅಂಚಿ / ಸ್ತೀಡ್ ಪೋಸ್ಟ್ / ಕೊರಿಯರ್ ಮೂಲಕ ಕೆಳಗೆ ಸಹಿ ರಿಗೆ 02/09/2025 ರಂದು ಅಥವಾ ಅದಕ್ಕೂ ಮೊದಲು 4.00 ಕಒ ಒಳಗೆ ತಲುಪುವಂತೆ ಕಳುಹಿಸಬೇಕು: ಶ್ರೀ ಕೆ.ವಿ. ರಾಮಕೃಷ್ಣ ಪ್ರಸಾದ್, ಉಪಾಧ್ಯಕ್ಷರು (ಕಾನೂನು ಮತ್ತು ನಿರ್ಣಯಗಳು) ಮತ್ತು ಆಧಿಕೃತ ಆಧಿಕಾರಿ, ಮೆಸರ್ಸ್ ಪೃದ್ಧಿ ಆಸೆಟ್ ರಿಕನ್ಸ್ಯಕ್ಷನ್ ಮತ್ತು ಸೆಕ್ಕುರಿಟೈಸೇಶನ್ ಕಂಪನಿ ಲಿಮಿಟಿಡ್, ಡೋರ್ ನಂ: 1–55, 4ನೇ ಮಹಡಿ, 'ರಾಜ ್ಟ್ರಾ ಪ್ರಾದದಾಮು", ಮಸೀದಿ ಬಂಡಾ ರಸ್ತೆ ಕೊಂಡಾಪುರ, ಹೈದರಾಬಾದ್ 500 084. ಅಂಚೆ ವಿಳಂಬಗಳಿಗೆ ಅವಕಾಶವಿಲ್ಲ ಇ–ಹರಾಜಿನಲ್ಲಿ ಭಾಗವಹಿಸುವ ಮೊದಲು ಆಸ್ತಿಗೆ ಭೇಟೆ ನೀಡಿ ಆಸ್ತಿಯ ವಿವರಗಳ ಬಗ್ಗೆ ಸಂಪೂರ್ಣವಾಗಿ ತೃಷ್ಟಿ

ಆಸ್ತಿಯ ಪರಿಶೀಲನೆಯ ದಿನಾಂಕ ಮತ್ತು ಸಮಯ: 22/08/2025 ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 3.00 ರವರೆಗೆ.

್ಕಾರ್ವಿ ಸ್ಥಾಪ್ ಸ್ಥಾಪ್ ಸ್ಟ್ರಪ್ ಆಧಿಕಾರಿ (ಸಂಪರ್ಕ ಮೊಬೈಲ್: 96522 50044. ಕಚೇರಿ ಲ್ಯಾಂಡ್ ಲೈನ್ ಸಂಖ್ಯೆ: 040–41413314. ಇ–ಮೇಲ್ ಐಡಿ: ವಿವರವಾದ ವಿಚಾರಣೆಗಳು, ನಿಯಮಗಳು ಮತ್ತು ಷರತ್ತುಗಳು, ಮಾರ್ಗದರ್ಶನ, ವೇಳಾಪಟ್ಟಿ ಆಸ್ತಿಗಳ ಪರಿಶೀಲನೆ, ಶೀರ್ಷಿಕೆ ಪತ್ರಗಳ ಪ್ರತಿಗಳು ಮತ್ತು ಇತ್ತೀಚಿನ ಸಾಲಪತ್ರಗಳ ಪರಿಶೀಲನೆಗಾಗಿ ಇ–ಹರಾಜು ಮಾರಾಟರ

ಆಡಿಯಲ್ಲಿ ಆಸ್ತಿಯ ಶೀರ್ಷಿಕೆಯ ಬಗ್ಗೆ ತಮ್ಮನ್ನು ತಾವು ತೃಪ್ತಿಪಡಿಸಿಕೊಳ್ಳಲು. ಮೇಲೆ ಇಲ್ಲಿ ನಿಗದಿಪಡಿಸಲಾದ ಹರಾಜು ಯಾವುದೇ ಕಾರಣಕ್ಕಾಗಿ ವಿಫಲವಾದರೆ, ಮೆಸರ್ಸ್ ಪೃಧ್ವ ಆಸೆಟ್ ರಿಕನ್ಸಸ್ಷಕ್ಷನ್ ಮತ್ತು ಸೆಕ್ಯುರಿಟೈಸೇಶನ್ ಕಂಪನಿ ಲಿಮಿಟೆಡ್, ಸರ್ಪೈಸಿ ಕಾಯ್ದೆ 2002 ರ ನಿಬಂಧನೆಗಳ ಅಡಿಯಲ್ಲಿ ಖಾಸಗಿ ಒಪ್ಪಂದದ ಮೂಲಕ ಈ ಸೂಚನೆಯ ಮೂಲಕ ಹರಾಜಿನಲ್ಲಿರುವ ಸುರಕ್ಷಿತ ಸ್ವತ್ತುಗಳನ್ನು ಮಾರಾಟ ಮಾಡುವ

ಇದು ಸಾಲಗಾರ ಕಂಪನಿಗೆ ಹಾಗೂ ಮೆಸರ್ಸ್ ವಿಕ್ರಮ್ ಹಾಸಿಟಲ್ ಪೈವೇಟ್ ಲಿಮಿಟಿಡ್ನ ಹಿಂದಿನ ನಿರ್ದೇಶಕರು ಖಾತರಿದಾರರಿಗೆ ಮೇಲೆ ತಿಳಿಸಿದ ದಿನಾಂಕ ಮತ್ತು ಇತರ ವಿವರಗಳ ಕುರಿತು ನೋಟಿಸ್ ಆಗಿದೆ.

ಸಹಿ/–ಅಧಿಕೃತ ಅಧಿಕಾರಿ ಮೆಸರ್ಸ್ ಪೃದ್ದಿ ಅಸೆಟ್ ರಿಕನ್ ಸ್ಟಕ್ಷನ್ ಮತ್ತು ಸೆಕ್ಯುರಿಟೈಸೇಶನ್ ಕಂಪನಿ ಲಿಮಿಟೆಡ್ ಸ್ಥಳ: ಹೈದರಾಬಾದ್

IN THE COURT OF THE SENIOR CIVIL JUDGE AND JMFC AT MAGADI M.V.C. No. 335/2021

ಸಾರ್ವಜನಿಕ ಪ್ರಕಟಣೆ

ತಿಳಿಸುವುದೇನೆಂದರೆ, ನನ್ನ ಕಕ್ಷಿದಾರರಾದ ಶ್ರೀ. ಉಪೇಂದ್ರಕುಮಾರ್ ಗೋನಾಳ್, ಬಿನ್ ಎಂ.ಜಿ.

ದೇವೇಂದ್ರ, ವಾರ್ಡ್ ನಂ.137/18ಎ, 1ನೇ ಅಡ್ಡರಸ್ತೆ

ಯೋಗಾನಂದ ನಾಯ್ಡು .ಟಿ, ಬಿನ್ ಲೇಟ್ ಪೆದ್ನಬ್ಬನಾಯ್ಡು .ಟಿ, ವಾಸ: ನಂ.11, 15ನೇ ಅಡ್ಡರಸ್ತೆ ವಿ.ಬಿ.ಬಿ. ಬೇಕರಿ ಹತ್ತಿರ, ಬನಶಂಕರಿ 3ನೇ ಹಂತೆ.

ಬೆಂಗಳೂರು -560 085 ಇವರ ಮಾಲೀಕತ್ರದಲ್ಲಿರುವ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರು ವಿಂಗಡಿಸಿರುವ ನಿವೇಶನ ಸಂಖ್ಯೆ: 1008, 9ನೇ ಬ್ಲಾಕ್,

6ನೇ ಹಂತ, ಬನಶಂಕರಿ, ಬೆಂಗಳೂರುನಲ್ಲಿ

ಪೂರ್ವ ಪಶ್ಚಿಮ: 9 ಮೀಟರ್, ಉತ್ತರ ದಕ್ಷಿಣ: ( ಮೀಟರ್ ಒಟ್ಟು 54 ಚದುರ ಮೀಟರ್ ಅಳತೆಯುಳ

ವಾಸದ ನಿವೇಶನದಲ್ಲಿ ನಿರ್ಮಿಸಿರುವ ನೆಲಮಹಡಿ, 1ನೇ ಮಹಡಿ, 2ನೇ ಮಹಡಿ ಮತ್ತು 3ನೇ ಮಹಡಿಯನ್ನು

ಹೊಂದಿರುವ ಆರ್.ಸಿ.ಸಿ. ಕಟ್ಟಡದ ಸ್ವತ್ತನ್ನು ಖರೀದಿ ಮಾಡಲು ಇಚ್ಚಿಸಿರುತ್ತಾರೆ. ನನ್ನ ಕಕ್ಷಿದಾರರು ಈ ಮೇಲ್ಕಾಣಿಸಿದ ನಿವೇಶನವನ್ನು ಖರೀದಿ ಮಾಡಲು ಯಾರಿಂದಲಾದರೂ ತಂಟೆ ತಕರಾರು/ಆಕ್ಷೇಪಣೆ/

ಪ್ರಸ್ಥಾವನೆ ಹಾಗೂ ಸದರಿ ಸ್ವತ್ತಿನ ವೇಲೆ ಯಾರಿಗಾದರೂ ಹಕ್ಕು ಭಾದ್ಯತೆಗಳಿದ್ದಲ್ಲಿ, ಈ ಪ್ರಕಟಣೆಯ ದಿನದಿಂದ 15 ದಿನಗಳೊಳಗಾಗಿ ತಮ್ಮ

ಲಿಖಿತ ತಂಟೆ ತಕರಾರು/ ಆಕ್ಷೇಪಣೆ/ ಪ್ರಸ್ಥಾವನೆಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕೆಂದು ಈ ಮೂಲಕ

ಶ್ರೀ ಬಿ.ಓ. ಚಂದ್ರಶೇಖರ್, ವಕೀಲರು

ನಂ.675/ಎ, 12ನೇ ಮುಖ್ಯರಸ್ತೆ, 1ನೇ ಬ್ಲಾಕ್, 3ನೇ ಹಂತ, ಬಸವೇಶ್ವರನಗರ, ಬೆಂಗಳೂರು- 560 079, ಮೊ: 491 81971 85528.

IN THE HIGH COURT OF KARNATAKA

AT BENGALURU

NOTICE TO THE RESPONDENT Nos. 1 & 6

VIDE COURT ORDER DATED 24/07/2025

WRIT PETITION NO.56127/2018 (GM-CPC)

H. HORMUSJI COWASJEE DINSHAW TRUST, Represented by its Trustee Sri Saroosh L. Dinshaw Parsi, 2nd Floor, Adenwalla Buildings,

...PETITIONERS

121, Nagindas Master Road, Mumba

1. SRI ABDUL HAMEED KHAN, S/o. Khwaja Gulam Hassan Khan, R/at No. 22/1, Miller Road, Benson Town, 1st Cross, Bengaluru -560 002. & Others. ...RESPONDENTS

To, 1. SRI ABDUL HAMEED KHAN, S/o. Khwaja Gulam Hassan Khan, R/at No. 22/1, Miller Road, Benson Town, 1st Cross, Bengaluru-560 002

Bengaluru - 560 002.

6. SRI VEERESH SINGH, R/at No. 22/1, Miller

Whereas the above named petitioners have preferred I.A. No. 1/2025 praying this Court to and also on petition filed under Article 227 of the Constitution of India, praying to issue a written and the constitution of India, praying the constitution and the constitution of India, praying the constitution and the constitution of India, praying the constitution of India, prayi

of certiorari or any other writ, order or direction for quashing the order dtd:14.11.2018 in O.S. No. 7941/2008 passed by the learned XIV Addl. City Civil Judge at Bengaluru (CCH No. 28) on IA No.16 vide Annexure-'H'.

Notice is hereby given to you to appear in this Court either in person or through counsel duly instructed or through someone authorised by

aw, to act for you in the above Writ Petition on 28/08/2025 at 10.30 A.M. in case you

tend to contest the Writ Petition. If you fail to

appear, the same will be dealt with, heard and

Issued under my hand and the seal of this Court, on this 24th day of July 2025.

BY ORDER OF THE COURT

ಸಾಲ ವಸೂಲಾತಿ

ನ್ಯಾಯಮಂಡಳಿ -1

4ನೇ ಮಹಡಿ, ಬಿಎಸ್ಎನ್ಎಲ್ ಬಿಲ್ಡಿಂಗ್,

ಟಿಲಿಫೋನ್ ಹೌಸ್, ರಾಜಭವನ ರಸ್ತೆ, ಬೆಂಗಳೂರು

ಡಿಆರ್ಟಿ- I

ಮೂಲ ಅರ್ಜಿ ನಂ. 233/2022

ಎಸ್ಎಂಇಸಿಸಿ ಶಾಖೆ, ಬೆಂಗಳೂರು ... ಅರ್ಜಿದಾಯ

ಸಾಲ ವಸೂಲಾತಿ ನ್ಯಾಯಮಂಡಳಿ (ವಿಧಾನ)

ನಿಯಮಾವಳಿ 1993ರ ನಿಯಮ 23(8) ರಡಿಯಲ್ಲಿ

ಸತ್ರಿಕಾ ಪ್ರಕಟಣೆಯ ಮೂಲಕ ಪ್ರತಿವಾದಿ ನಂ. 2 ರಿಂದ

4 ಇವರಿಗೆ ನೀಡಲಾದ ಸಮನ್

ಇವರಿಗೇ ಪತಿವಾದಿ ನಂ. 2. : ಶ್ರೀ ಮಹದೇವನ್ ಟಿ.

ಮೇಜರ್, S/0 ಶ್ರೀ ತಿಮ್ಮರಾಯ ಶೆಟ್ಟಿ

ಪಾಲುದಾರರು : ಮೆ ಆದಿತ್ಯ ಹೀಟಿಂಗ್ ಸಿಸ್ಟಂ , ನಂ.

23,1ನೇ ಮಹಡಿ, ಈಸ್ಟ್ ಫೇಸ್ ಜೆಗಲ ಕ್ರಾಸ್,

ಸರ್ಜಾಪುರ ಮುಖ್ಯ ರಸ್ತೆ, ಆನೇಕಲ್ ತಾಲೂಕು,

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ ರಾಜ್ಯ

ಪತಿವಾದಿ ನಂ. 3. : ಶೀ ರಾಜಶೇಖರ್, ಮೇಜರ್.

ಆದಿತ್ಯ ಹೀಟಿಂಗ್ ಸಿಸ್ಟಂ, ವಾಸ : ನಂ. 1069, ಕೆಇಬಿ

ಹಿಂಭಾಗ, ಸರ್ಜಾಪುರ ರಸ್ತೆ, ಅತ್ತಿಬೆಲೆ ಅನೆಕಲ್

ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ

ಪ್ರತಿವಾದಿ ನಂ. 4.: ಶ್ರೀಮತಿ ಎಸ್ ಸೌಭಾಗ್ಯ, ಮೇಜರ್,

W/n. ಶ್ರೀ ಮಹದೇವನ್ ಟಿ., ಪಾಲುದಾರರು:ಮೆ ಆದಿತ್ತ

ಹೀಟಿಂಗ್ ಸಿಸ್ಟಂ, ನಂ. 405, ವಿಂದ್ಯ ರೆಸಿಡೆನ್ಸಿ ಯದವನಹಳ್ಳಿ

ಆದಾಗಿ, ಅರ್ಜಿದಾರರು ನಿಮ್ಮ ವಿರುದ್ಧ ಸಾಲ ವಸೂಲಾತಿ

ನ್ಯಾಯ ಮಂಡಳಿ ಬ್ಯಾಂಕುಗಳ ಮತ್ತು ಹಣಕಾಸು ಸಂಸ್ಥೆಗಳ

ಸಾಲ ವಸೂಲಾತಿ ಕಾಯಿದೆ 1993 ಇದಕ

ಅನಯವಾಗುವಂತಹ ಕಲಂ 19ರ ಅಡಿಯಲ್ಲಿ ಒಂದು

ಅರ್ಜಿಯನ್ನು ಸಲ್ಲಿಸಿ **ರೂ.23,58,208/**– ಜೊತೆಗೆ

ಹಾಲಿ ಮತ್ತು ಮುಂದಿನ ಬಡ್ಡಿ ಯ ವಸೂಲಾತಿಗಾಗಿ

ದಾಖಲು ಮಾಡಿರುತ್ತಾರೆ. ನಿಮಗೆ ನಿರ್ದೇಶಿಸುವು

ದೇನೆಂದರೆ ಖುದ್ದಾಗಿ ಅಥವಾ ಅವರ ವಕೀಲರ

ಮೂಲಕವಾಗಲೀ ಈ ಪಕಟಣೆಯು ದಿನಾಂಕದಿಂದ 30

ದಿನಗಳ ಒಳಗೆ ಅಥವಾ ದಿ. 11.09.2025 ರಂದು ಬೆಳಿಗೆ

10.30 ಘಂಟೆಗೆ ಹಾಜರಾಗಿ ಯಾಕಾಗಿ ಮೇಲೆಕೋರಿದ

ಪರಿಹಾರ ಮೊತ್ತವನ್ನು ಮಂಜೂರು ಮಾಡಬಾರದು

ಎಂದು ತಿಳಿಸತಕ್ಕದ್ದು, ವಿಫಲರಾದಲ್ಲಿ ಸದರಿ ದಾವೆಯನ್ನು

ನ್ಯಾಯಮಂಡಳಿಯ ಮೊಹರಿನೊಂದಿಗೆ ನನ್ನಿಂದ ದಿನಾಂಕ

ಸಾಲ ವಸೂಲಾತಿ ನ್ಯಾಯಾಧಿಕರಣ -1, ಬೆಂಗಳೂರು

ಎನ್. ಜಿ. ರವಿಕುಮಾರ್ ಅರ್ಜಿದಾರರ ಪರ ವಕೀಲರು

Particulars

Total Income from Operations

Securities Premium Account

Net worth

Net Profit for the period/year before tax\*\*

Reserves (excluding Revaluation Reserves)

Paid up Debt Capital / Outstanding Debt

-Basic and diluted (Rs. per share)

Capital redemption reserve

Debt service coverage ratio

\*Not applicable

Place: Bengaluru

Date: 30 July 2025

Debenture redemption reserve

Interest service coverage ratio

Outstanding Redeemable Preference Shares\*

Earnings per share (for continuing operations)

Total Comprehensive Income for the period / year (after tax)

Paid up Equity Share Capital (Equity shares of Rs.10 each)

Net Profit for the period/year after tax

ನ್ಯಾಯಾಧಿಕರಣದ ಆದೇಶದ ಮೇರೆಗೆ

ಸಹಿ/- ಸಮನ್ಸ್ ನೀಡಲು

ಅಧಿಕಾರ ಹೊಂದಿದ ಅಧಿಕಾರಿ

ನಿಮ್ಮ ಅನುಪಸ್ಥಿತಿಯಲ್ಲಿ ತೀರ್ಮಾನಿ ಸಲಾಗುವುದು.

20.03.2025 ರಂದು ನೀಡಲ್ಪಟ್ಟಿದೆ.

ಬೆಂಗಳೂರು, ಕರ್ನಾಟಕ ರಾಜ್ಯ – 562 107.

ಕರ್ನಾಟಕ ರಾಜ್ಯ - 562 107

ತೀ ಮಲಿಗಾಚಾರಿ . ಪಾಲುದಾರರು : ಮೆ

- 562 107

...ಪ್ರತಿವಾದಿಗಳು

ಮೆ. ಆದಿತ್ಯ ಹೀಟಿಂಗ್ ಸಿಸ್ಟಂ ಮತ್ತು ಇತರರು

ನಡುವೆ : ಭಾರತೀಯ ಸ್ಟೇಟ್ ಬ್ಯಾಂಕ್,

ecided in your absence

ಬಸವೇಶ್ವರನಗರ, ಬಳ್ಳಾರಿ-583 103 ಇವರು

BETWEEN: CHIKKABORAIAH... PETITIONER AND: ANITHA and anothers... RESPONDENT To, RESPONDENT No 1: Smt. ANITHA W/o Whereas, take notice that the above petition i

Whereas, take motive that the above pertunber filled against you, Claiming Compensation of Rs.23,00,000/- (Rupees Twenty three lakh Only), towards the injury of Chikkaboraiah, in road accident on 26-12-2020 at about 11:30 P.M. at Lakshmamma property, Maliyappanapalya village, Kalkere Dakle Tippasandra hobli, Magadi taluk, Ramangara Maliyappanapalya village, Kalkere Dakle, Tippasandra hobli, Magadi taluk, Ramangara, involving your Ashok Layland Lorry bearing No.KA-01-MK-1525. The hearing of the said petition is posted to be held on 06-09-2025. You are hereby directed to appear on that day, before the Court at 11:00 A.M. in person or through your advocate, failing which, the matter will be heard and decided ex-parte. Given under my hand and seal of the court or 25-07-2025.

MANJUNATHA. N, Advocate No. 640, D Block, 2nd stage, Dr. Rajkumar Road, Rajajinagar, Bangalore-560010.

ನ್ಯಾಯಮಂಡಳಿ –2 4ನೇ ಮಹಡಿ, ಬಿಎಸ್ಎನ್ಎಲ್ ಬಿಲಿಂಗ್, ಟೆಲಿಫೋನ್ ಹೌಸ್, ರಾಜಭವನ ರಸ್ತೆ, ಬೆಂಗಳೂರು ಡಿಆರ್ಟಿ- II బ. నం. 246/2023

ಯೂನಿಯನ್ ಬ್ಯಾಂಕ್ ಆಫ್ ಇಂಡಿಯ. ಯಶವಂತಪುರ ಶಾಖೆ, ಮಾಲೂರು ತಾಲೂಕು, ಕೋಲಾರ ಜಿಲ್ಲೆ ಶ್ರೀ ಯೆಲ್ಲಸ್ಪ ...ಪ್ರತಿವಾದಿಗಳು ಸಾಲ ವಸೂಲಾತಿ ನ್ಯಾಯಮಂಡಳಿ (ವಿಧಾನ)

ನಿಯಮಾವಳಿ 1993ರ ನಿಯಮ 23(8)ರಡಿಯಲ್ಲಿ ಸತ್ರಿಕಾ ಪ್ರಕಟಣೆಯ ಮೂಲಕ ಪ್ರತಿವಾದಿಗಳಿಗೆ ನೀಡಲಾದ ಸಮನ್ **ಇವರಿಗೇ ಪ್ರತಿವಾದಿ ನಂ. 1. : ಶ್ರೀ ಯೆಲ್ಲಪ್ಪ**, ವಯಸ್ಸು

53 ವರ್ಷ, ಬಿನ್ ಶ್ರೀ ಮೈಕಾಳಪ್ಪ, ವಾಸ : ಬಾಗಲೂರು ಗ್ರಾಮ, ಸೂಲಿಬೆಲೆ ಹೋಬಳಿ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ – 562 114.

ಅದಾಗಿ, ಆರ್ಜಿದಾರರು ನಿಮ್ಮ ವಿರುದ್ಧ ಸಾಲ ಮೂಲಾತಿ ನ್ಯಾಯಮಂಡಳಿ ಬ್ಯಾಂಕುಗಳಮತ್ತು ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ಕಾಯಿದೆ 1993 ಇದಕ್ಕೆ ಅನಯವಾಗುವಂತಹ ಕಲಂ 19ರ ಅಡಿಯಲ್ಲಿ ಒಂದು ಆರ್ಜೆಯನ್ನು ಸಲ್ಲಿಸಿ ರೂ.64,76,226/- ಜೊತೆಗೆ ಹಾಲಿ ಮತ್ತು ಮುಂದಿನ ಬಡಿ ಯ ವಸೂಲಾತಿಗಾಗಿ ದಾಖಲು ಮಾಡಿರುತ್ತಾರೆ. ನಿಮಗೆ ನಿರ್ದೇಶಿಸುವು ದೇನೆಂದರೆ ಖುದ್ದಾಗಿ ಅಥವಾ ಅವರ ವಕೀಲರ ಮೂಲಕವಾಗಲೀ ಈ ಪ್ರಕಟಣೆಯ ದಿನಾಂಕದಿಂದ 30 ದಿನಗಳ ಒಳಗೆ ಅಥವಾ ದಿ. 17.11.2025 ರಂದು ಬೆಳಿಗೆ 10.30 ಘಂಟೆಗೆ ಹಾಜರಾಗಿ ಯಾಕಾಗಿ ಮೇಲೆ ಕೋರಿದ ಪರಿಹಾರ ಮೊತ್ತವನ್ನು ಮಂಜೂರು ಮಾಡಬಾರದು ಎಂದು ತಿಳಿಸತಕ್ಕದ್ದು, ವಿಫಲರಾದಲ್ಲಿ ಸದರಿ ದಾವೆಯನ್ನು ನಿಮ್ಮ ಅನುಪಸ್ಥಿತಿಯಲ್ಲಿ ತೀರ್ಮಾನಿ ಸಲಾಗುವುದು.

ನ್ಯಾಯಮಂಡಳಿಯ ಮೊಹರಿನೊಂದಿಗೆ ನನ್ನಿಂ ದಿನಾಂಕ 24.07.2025 ರಂದು ನೀಡಲಟಿದೆ. ನ್ಯಾಯಾಧಿಕರಣದ ಆದೇಶದ ಮೇರೆಗೆ

ಸಹಿ/- ಸಮನ್ ನೀಡಲು ಅಧಿಕಾರ ಹೊಂದಿದೆ ಅಧಿಕಾರಿ

ಸಾಲ ವಸೂಲಾತಿ ನ್ಯಾಯಾಧಿಕರಣ -II, ಬೆಂಗಳೂರು ಸಾಲವಸೂಲಾತಿ ನ್ಯಾಯಮಂಡಳಿ-2 ಬೆಂಗಳೂರು, ಸಮಕಮ ಇವರ ವಿಷಯದಲ್ಲಿ ಕೇಸ್ ನಂ.

ఒ. ఎ. నం. 1419/2024 ನಡುವೆ: ಕೆನರಾ ಬ್ಯಾಂಕ್ ... ಅರ್ಜಿದಾರರು

ರಾಜಣ್ಣ ಮತ್ತು ಇತರರು ಸಾಲ ನಸೂಲಾತಿ ನ್ಯಾಯಮಂಡಳಿ (ವಿಧಾನ) ನಿಯಮಾವಳಿ 1993ರ ನಿಯಮ 23(8)ರಡಿ ಯಲ್ಲಿ ಪ್ರತಿವಾದಿಗಳಿಗೆ ಪತ್ರಿಕಾ ಪ್ರಕಟಣೆಯ

ಮೂಲಕ ನೀಡಲಾದ ಸಮನ್ ಆದಾಗಿ, ಅರ್ಜಿದಾರರು ನಿಮ್ಮ ವಿರುದ್ಧ ಸಾಲ ವಸೂಲಾತಿ ನ್ಯಾಯ ಮಂಡಳಿ ಬ್ಯಾಂಕುಗಳ ಮತ್ತು ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ಕಾಯಿದೆ 1993 ಇದಕ್ಕೆ ಅನ್ರಯವಾಗುವಂತಹ ಕಲಂ 19ರ ಅಡಿ ಅರ್ಜಿಯನ್ನು ಸಲಿಸಿ ರೂ.24,19,109.45 (ರೂಪಾಯಿ ಇಪತ ನಾಲ್ಕು ಲಕ್ಷ ಹತ್ತೊಂಬತ್ತು ಸಾವಿರದ ಒಂದು ನೂರ ಒಂಬತ್ತು ಮತ್ತು ಪೈಸೆ ನಲವತ್ತೆದು ಮಾತ್ರ) ಜೊತೆಗೆ ಮುಂದಿನ ಬಡ್ಡಿ ಇತರೆ ಪರಿಹಾರ ದೊಂದಿಗೆ ವಸೂಲಾತಿಗಾಗಿ ದಾಖಲು ಮಾಡಿರುತಾರೆ.

ನಿಮಗೆ ಪ್ರತಿವಾದಿಗಳಿಗೆ ಈ ಮೂಲಕ ನಿರ್ದೇಶಿಸು ವುದೇನೆಂದರೆ ಖುದ್ದಾಗಿ / ವಕೀಲರ ಮೂಲಕ ವಾಗಲೀ ಈ ಪ್ರಕಟಣೆಯ ದಿನಾಂಕ ದಿಂದ 30 ದಿನಗಳ ಒಳಗೆ ಅಥವಾ ದಿ. 03.09.2025 ರಂದು ಬೆಳಿಗ್ಗೆ 10.30 ಘಂಟೆಗೆ ಹಾಜರಾಗಿ ಯಾಕಾಗಿ ಮೇಲೆ ಕೋರಿದ ಪರಿಹಾರ ಮೊತ್ತವನ್ನು ಮಂಜೂರು ಮಾಡಬಾರದು ಎಂಬುದಕ್ಕೆ ಸಮಜಾಯಿಷಿಯನ್ನು ತಪ್ಪಿದ್ದಲ್ಲಿ " ಸದರಿ ದಾವೆಯನ್ನು ನಿಮ್ಮ ಐವತ್ತೊಂಬತ್ತು ಮತ್ತು ಪೈಸೆ ಮೂವತ್ತೊಂದು ಮಾತ್ರ)

ಅನುಪಸ್ಥಿತಿಯಲ್ಲಿ ತೀರ್ಮಾನಿ ಸಲಾಗುವುದು. ದಿನಾಂಕ 06.06.2025 ರಂದು ನೀಡಲ್ಪಟ್ಟಿದೆ. ನ್ಯಾಯಾಧಿಕರಣದ ಆದೇಶದ ಮೇರೆಗೆ

ಸಹಿ/- ರಿಜಿಸಾರ್ ಸಾಲ ವಸೂಲಾತಿ ನ್ಯಾಯಾಧಿಕರಣ –2, ಬೆಂಗಳೂರು

ಇವರಿಗೆ : 1.ಕ್ರೀಮತಿ ಅಂಜಿನಮ್ಮ D/o. ಲೇಟ್ ಗಂಗಪ್ಪ ಮೊತ್ತವನ್ನು ಮಂಜೂರು ಮಾಡಬಾರದು ಎಂಬುದಕ್ಕೆ ವಯಸ್ಸು 47 ವರ್ಷ ವಾಸ ಏಕರಾಜಪುರ ಗ್ರಾಮ -562 129, ಸೂಲಿಬೆಲೆ ಹೋಬಳಿ, ಹೊಸಕೋಟೆ ತಪ್ಪಿದ್ದಲ್ಲಿ ಸದರಿ ದಾವೆಯನ್ನು ನಿಮ್ಮ ಅನುಪಸ್ಥಿತಿಯಲ್ಲಿ

ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ . ...ಪ್ರತಿವಾದಿ ನಂ. 2 2. ತ್ರೀಮತಿ ಸುನಂದಮ್ಮ D/0. ರಾಜಣ್ಣ ವಯಸ್ಸು ರಂದು ನೀಡಲ್ಪಟ್ಟಿದೆ. 39 ವರ್ಷ ವಾಸ: ಏಕರಾಜಪುರ ಗ್ರಾಮ - 562 129, ಸೂಲಿಬೆಲೆ ಹೋಬಳಿ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ...ಪ್ರತಿವಾದಿ ನಂ. 5

ಪ್ರಾಯೋಗಿಕ ಪರೀಕ್ಷೆ ನಂತರ ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಮಾರುಕಟ್ಟೆಗೆ

ಪ್ರಾಯೋಗಿಕವಾಗಿ ಬೆಂಗಳೂರಿನ ಒಂದು ಭಾಗ ಆಯ್ಕೆ ನಿರ್ದೇಶಕರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಒಕ್ಕೂಟದ ಸಂ.ಕ. ಸಮಾಚಾರ, ಚನ್ನಪಟ್ಟಣ ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸುವ ನಿಟ್ಟಿನಲ್ಲಿ ಮಾಡಲು ಸೂಚಿಸಲಾಗಿದೆ. ಇದರ ವೆಚ್ಚ ಹೆಚ್ಚಾಗಿದ್ದು, ಬೆಳವಣಿಗೆಗೆ ಹಾಗೂ ರೈತ ಹಿತ ಕಾಯಲು ಯಾವ ರೀತಿ ರಾಜ್ಯಮಟ್ಟದಲ್ಲಿ ಚರ್ಚೆ ಮಾಡಬೇಕಿದೆ. ನಮ್ಮ ಮಾರುಕಟ್ಟ್ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಚಿಂತನೆ ಈಗ ಪ್ರಾಯೋಗಿಕವಾಗಿ ಬೆಂಗಳೂರಿನ ಒಂದು ಭಾಗ ವ್ಯಾಪ್ತಿಯ ಜಯನಗರ, ಬಿಟಿಎಂ ಲೇಔಟ್ ಸೇರಿದಂತೆ ನಡೆಸಿದ್ದಾವೆ ಎಂದು ತಿಳಿಸಿದರು. ಆಯ್ಕೆ ಮಾಡಲು ಸೂಚಿಸಲಾಗಿದ್ದು, ಸಾಧಕ ಬಾಧಕ

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು. ಪಟ್ಟಣದ ಬೈರಾಪಟ್ಟಣದಲ್ಲಿರುವ ಬಮೂಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸುವ ನಿಟ್ಟಿನಲ್ಲಿ ಈಗ

IN THE COURT OF III ADDL CITY CIVIL

AND SESSIONS JUDGE AT

BENGALURU (CCH-25)

Taluk and bounded on:

Murthy, North by : Road and,

South by: Halla and Kaluve,

Advocate for Plaintiff

T. V. Vijay Raghavan,

Court, this 19th day of July 2025,

Given under my hand and the seal of the

ಸಾಲವಸೂಲಾತಿ

ನ್ಯಾಯಮಂಡಳಿ-1

ರಾಜಭವನ ರಸ್ತೆ, ಬೆಂಗಳೂರು - 560 001

ಬಿಎಸ್ಎನ್ಎಲ್ ಬಿಲ್ಡಿಂಗ್, 4ನೇ ಮಹಡಿ,

ఒ. ఎ. నం. 271/2019

ನಡುವೆ: ಹೆಚ್ಡಾನಿಫ್ಸ್ ಬ್ಯಾಂಕ್ ಲಿ., 3ನೇ ಮಹಡಿ

ಗೋಲ್ಡನ್ ಟವರ್ತ್ಸ್ ಗೋಲ್ಡನ್ಎನ್ಕ್ಲೇವ್ ಪಕ್ಕದಲ್ಲಿ,

ಹಳೆ ಏರ್ಪೋರ್ಟ್ ರಸ್ತೆ , ಬೆಂಗಳೂರು - 560 017.

1. ಶ್ರೀ ದಿನೇಶ್ ಕುಮಾರ್ ಬಿನ್ ಶ್ರೀ ಖೀ ಚಂದ್ ವಾಸ

ನೆಲಮಂಗಲ, ಬೆಂಗಳೂರು - 562 123

ಮತ್ತೊಂದು ವಿಳಾಸ : ಶ್ರೀ ದಿನೇಶ್ ಕುಮಾರ್ ನಂ. 31

ಕರನ್ಪುರ್ ಕಲನ್, ಅನುಪ್ ಶಹರ್, ಬುಲಂದ್ ಶಹರ್

ವುತ್ತೊಂದು ವಿಳಾಸ : ಶ್ರೀಮತಿ ಛಾಯಾ ದೇವಿ

ರಸ್ತೆ, ವೀವರ್ಸ್ಸ್ ಕಾಲೋನಿ, ಶಿವಾಜಿನಗರ

ಸಾಲ ವಸೂಲಾತಿ ನ್ಯಾಯಮಂಡಳಿ (ವಿಧಾನ)

ನಿಯಮಾನಳಿ 1993ರ ನಿಯಮ 23(VIII)ರಡಿ

ಆದಾಗಿ, ಅರ್ಜಿದಾರರು ನಿಮ್ಮ ವಿರುದ್ಧ ಸಾಲ ವಸೂಲಾತಿ

ನ್ಯಾಯ ಮಂಡಳಿ ಬ್ಯಾಂಕುಗಳ ಮತ್ತು ಹಣಕಾಸು

ಂಸೆಗಳ ಸಾಲ ವಸೂಲಾತಿ ಕಾಯಿದೆ 1993 ಇದಕ

ಕನೆಯವಾಗುವಂತಹ ಕಲಂ 19ರ ಅಡಿ ಅರ್ಜಿಯನ್ನ

ಸಲ್ಲಿಸಿ **ರೂ.20,24,259.31** (ರೂಪಾಯಿ ಇಪ್ಪತ್ತು

ಲಕ್ಷದ ಇಪ್ಪತ್ತನಾಲ್ಕು ಸಾವಿರದ ಇನ್ನೂರ

ಜೊತೆಗೆ ಹಾಲಿ ಮತ್ತು ಮುಂದಿನ ಬಡ್ಡಿ ಮತ್ತು ಇತರೆ

ಮೇಲೆ ಸೂಚಿಸಿರುವ ಪ್ರತಿವಾದಿಗಳಿಗೆ ಈ ಮೂಲಕ

ನಿರ್ದೇಶಿಸು ವುದೇನೆಂದರೆ ಖುದ್ದಾಗಿ ಅಥವಾ ವಕೀಲರ

ಮೂಲಕವಾಗಲೀ ದಿ. 22.12.2025 **ರಂದು** ಬೆಳಿಗ್ಗೆ

10.30 ಘಂಟೆಗೆ ಈ ನ್ಯಾಯ ಮಂಡಳಿಯ ಮುಂದೆ

ಹಾಜರಾಗಿ ಯಾಕಾಗಿ ಮೇಲೆ ಕೋರಿದ ಪರಿಹಾರ

ಸಮಜಾಯಿಷಿಯನ್ನು ತಿಳಿಸತಕ್ಕದ್ದು. ಹಾಗೆ ಮಾಡಲು

ತೀರ್ಮಾನಿ ಸಲಾಗುವುದು. ನ್ಯಾಯಮಂಡಳಿಯ

ಮೊಹರಿನೊಂದಿಗೆ ನನ್ನಿಂದ ದಿನಾಂಕ 11.06.2025

ಸಾಲವಸೂಲಾತಿ ನ್ಯಾಯಾಧಿಕರಣ–1

ಬೆಂಗಳೂರು

For the quarter ended

30 June 2024

1.789.00

403.58

261.29

261.29

65.15

(2,293.65)

(2.228.50)

33,930.25

(15.23)

40.11

495.00

2.44

2.44

ಪರಿಹಾರ ದೊಂದಿಗೆ ವಸೂಲಾತಿಗ

ಮಾಡಿರುತ್ತಾರೆ.

ಸ್ಥಳ: ಬೆಂಗಳೂರು

Vikas Telecom Private Limited

Registered Office: 12th Floor, Pinnacle Tower, Embassy One, 8, Bellary Road, Ganganagar, Bengaluru, Karnataka - 560032

Tel: +91 80 6935 4864 | F: +91 4722 2223 | CIN: U64202KA1992PTC083998

E: compliance@embassyofficeparks.com | W: https://www.embassyofficeparks.com/vtpl/

Statement of unaudited financial results for the quarter ended 30 June 2025

For the quarter ended

30 June 2025

2.093.87

357.69

232.02

232.02

65.15

(2,251.10)

(2.185.95)

41,699.48

(19.08)

35.61

495.00

1.30

2.54

ದಿನಾಂಕ : 11.06.2025

....ಪ್ರತಿವಾದಿಗಳು

ನೆಲಮಂಗಲ. ಬೆಂಗಳೂರು - 562 123.

ಕೋಂ. ಶ್ರೀ ದಿನೇಶ್ ಕುಮಾರ್, ವಾಸ: 2ನೇ ಅಡ್ಡ

ಅನುಪ್ಶಹರ್, ಉತ್ತರಪ್ರದೇಶ – 202390,

2ನೇ ಅಡ್ಡರಸ್ತೆ, ವೀವರ್ಸ್ನಕಾಲೋನಿ, ಶಿವಾಜಿನಗರ,

By Order of the Court

Sd/- Senior Sheristedar

City Civil Court, Bangalore

ನೋಡಿಕೊಂಡು ಮಾರುಕಟ್ಟೆಗೆ ಬಿಡಲಾಗುವುದು ಎಂದು

IN THE COURT OF III ADDI. CITY CIVII (CCH-25)

ORIGINAL SUIT NO. 7887/2024 BETWEEN: M/s GILANI INFRA PVT LTD Registered office at No.22/1, 107 Shilly Plaza, K.Kamarai Road, Bengaluru-560042 Aziz Gilani. Represented by its Director Mr. Alnasir Abdul Aziz Gilani ...PLAINTIFF AND: MR. S. JAGADISH ...DEFENDANT DEFENDANTS OTHERS

SUMMONS TO DEFENDANT MR.S.JAGADISH Son of late Subram Chikkanna, Aged about 65 years anyam, Aged about 54 years Residing at No.1, 'Sarojini Nilaya' Opp to Saptagiri Engineering College,

lesaraghatta Main Road, Bengaluru Nortl ...DEFENDANT Whereas the plaintiff has instituted the North -560 015. above suit against you for perpetual Whereas the plaintiff has instituted the njunction and such other reliefs.

You are hereby summoned to appear in this njunction and such other reliefs. Court (CCH-25) on the 18th day of August 2025, in person or by a pleader duly nstructed and able to answer all materia questions relating to the suit failing which the suit will be heard and determined as relating to the suit failing which the suit will be eard and determined as ex-parte. **SCHEDULE** 

All the piece and parcel of immovable All the piece and parcel of undeveloped being property being a residential converted land residentially converted land measuring 08 neasuring 0.016 guntas comprising in guntas comprising in Survey No. 61 Survey No. 61, converted vide order No.ALN/N/Y/SR 55/2014-15 Dated onverted vide order No.ALN/N/Y/SR 109/2013-14 Dated 02.06.2014, together 15.11.2014, situated at Shettyhalli Village, with 01 guntas of down attached land (in all Yeshwanthpura Hobli, Bengaluru North totalling to 09 guntas) situated at Shettyhalli East by: Property belonging to the plaintiff, North Taluk and bounded on: West by: Property belonging to G.N.

East by : Remaining part of Survey No.61 West by: Property belonging to the plaintiff. North by: Halla and Road and South by: Halla

No.26, 1st Main, Hanumaiah Layout, Sanjaynagar, Bengaluru -560 094 Sanjaynagar, Bengaluru -560 094

> ಸಾಲ ವಸೂಲಾತಿ ನ್ಯಾಯಮಂಡಳಿ -2 4ನೇ ಮಹಡಿ, ಬಿಎಸ್ಎನ್ಎಲ್ ಬಿಲಿಂಗ್, ಟಿಲಿಪೋನ್ ಹೌಸ್, ರಾಜಭವನ ರಸ್ತೆ, ಬೆಂಗಳೂರು

> > ಮೂಲ ಅರ್ಜಿ ನಂ. 76/2022 ನಡುವೆ : ಭಾರತೀಯ ಸ್ಟೇಟ್ ಬ್ಯಾಂಕ್, ಎಸ್ಎಂಇಸಿಸಿ ಶಾಖೆ, ಬೆಂಗಳೂರು ... ಅರ್ಜಿದಾರರು

...ಪ್ರತಿವಾದಿಗಳು ಸಾಲ ವಸೂಲಾತಿ ನ್ಯಾಯಮಂಡಳಿ (ವಿಧಾನ)

ಪತ್ರಿಕಾ ಪ್ರಕಟಣೆಯ ಮೂಲಕ ಪ್ರತಿವಾದಿಗಳಿಗೆ ನೀಡಲಾದ ಸಮನ್ ಇವರಿಗೆ: ಪ್ರತಿವಾದಿ ನಂ. 1. : ಮೆ. ಬಯೊ ವಾಟರ್ ಕೆಮ್, ಪ್ರತಿನಿದಿಸುವವರು ಇದರ ಮಾಲೀಕರಾದ

ತಾಲೂಕು, ಬೆಂಗಳೂರು - 560 105. ಪ್ರತಿವಾದಿ ನಂ. 2 : ಶ್ರೀ ಪಾರ್ಥಸಾರಥಿ ಕೆ., ಮೇಜರ್, S/0 ಶ್ರೀ ಕುಮಾರ್ ಪೆರುಮಾಳ್ ಮಾಲೀಕರು: ಮೆ. ಬಯೊ ವಾಟರ್ ಕೆಮ್, ಮೈತ್ರೇಯಿ ಸೈಮಿಷಾ, ಪಾಟ್ ನಂ. ಬಿ-302. 3ನೇ ಮಹಡಿ. ನಂ. 15.

560 030. ಅದಾಗಿ, ಅರ್ಜಿದಾರರು ನಿಮ್ಮ ವಿರುದ್ಧ ಸಾಲ

ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ಕಾಯಿದೆ 1993 ಇದಕ್ಕೆ ಅನ್ವಯವಾಗುವಂತಹ ಕಲಂ 19ರ ಅಡಿಯಲ್ಲಿ <sup>\*</sup> ಒಂದು ಅರ್ಜಿಯನ್ನು ಸ**ಲ್ಲಿ**ಸಿ ರೂ.26,34,913/- ಜೊತೆಗೆ ಹಾಲಿ ಮತ್ತು ಮುಂದಿನ ಬಡಿ ಯ ವಸ್ಥಲಾತಿಗಾಗಿ ದಾಖಲು ಮಾಡಿರುತ್ತಾರೆ. ನಿಮಗೆ ನಿರ್ದೇಶಿಸುವು ದೇನೆಂದರೆ ಖುದಾಗಿ ಅಥವಾ ಅವರ ವಕೀಲರ ಮೂಲಕವಾಗಲೀ ಈ ಪ್ರಕಟಣೆಯ ದಿನಾಂಕದಿಂದ 30 ದಿನಗಳ ಒಳಗೆ ಅಥವಾ ದಿ. 01.09.2025 ರಂದು ಬೆಳಿಗೆ 10.30 ಘಂಟೆಗೆ ಹಾಜರಾಗಿ ಯಾಕಾಗಿ ಮೇಲೆ ಕೋರಿದ ಪರಿಹಾರ ಮೊತ್ತವನ್ನು ಮಂಜೂರು ಮಾಡಬಾರದು ಎಂದು ತಿಳಿಸತಕ್ಕದ್ದು. ವಿಫಲರಾದಲ್ಲಿ ಸದರಿ ದಾವೆಯನ್ನು ನಿಮ್ಮ ಅನುಪಸ್ಥಿತಿಯಲ್ಲಿ ತೀರ್ಮಾನಿ ಸಲಾಗುವುದು.

ನ್ಯಾಯಮಂಡಳಿಯ ಮೊಹರಿನೊಂದಿಗೆ ನನಿಂದ ದಿನಾಂಕ 24.07.2025 ರಂದು ನೀಡಲ್ಪಟ್ಟಿದೆ. ನ್ಯಾಯಾಧಿಕರಣದ ಆದೇಶದ ಮೇರೆಗೆ ಸಹಿ/- ಸಮನ್ ನೀಡಲು ಅಧಿಕಾರ ಹೊಂದಿದ ಅಧಿಕಾರಿ

AND SESSIONS JUDGE AT BENGALURU

ಯಾವ ಸ್ಥಳ ಸೂಕ್ತ ಎಂಬುದನ್ನು ಮಾರುಕಟ್ಟೆ ಅಧಿಕಾರಿಗಳು

ಸಲಹೆ ಸ್ರೀಕಾರ: ಬೆಂಗಳೂರು ಹಾಲು ಒಕ್ಕೂಟದಲ್ಲಿ

ಚನ್ನಪಟ್ಟಣ ಅತಿಹೆಚ್ಚು ಹಾಲು ಉತ್ಪಾದಿಸುತ್ತಿದೆ. ಇಲ್ಲಿ

ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿದೆ. ನನ್ನನ್ನು ಬಮೂಲ್

ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಂತರ ಎಲ್ಲಾ 14 ಬರಲಾಗಿದೆ ಎಂದು ತಿಳಿಸಿದರು.

ಸೂಕ್ತ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.

ORIGINAL SUIT NO. 7888/2024 BETWEEN: M/s GILANI INFRA PVT LTD Registered office at No.22/1, 107 Shilly Plaza, K.Kamaraj Road, Bengaluru -560042 epresented by its Director Mr. Alnasir Abdu ...PLAINTIFF AND : MR. C.NARASIMHA MURTHY

SUMMONS TO DEFENDANT NO 1 & 2 MR. C.NARASIMHA MURTHY Son of lat

...DEFENDANT NO.1 Mrs. N.SHOBHA D/o Mr C. Narasimha Murth Aged about 39 years ...DEFENDANT NO.2 Both Residing at Shettihalli Village, Jalahall West, Yeshwantapura Hobli, Bengaluru

above suit against you for perpetua Court (CCH-25) on the 18th day of August 2025, in person or by a pleader duly instructed and able to answer all material questions

SCHEDULE

Given under my hand and the seal of the Court, this 19th day of July 2025, By Order of the Court

Sd/- Senior Sheristedar City Civil Court, Bangalore Advocate for Plaintiff T.V. Vijay Raghavan, No.26, 1st Main, Hanumaiah Layout

ಡಿಆರ್ಟಿ II

ಮೆ.ಬಯೊ ವಾಟರ್ ಕೆಮ್ ಮತ್ತು ಇನ್ನೊಬ್ಬರು

ನಿಯಮಾವಳಿ 1993ರ ನಿಯಮ 23(8)ರಡಿಯಲ್ಲಿ

ಶ್ರೀ ಪಾರ್ಥಸಾರಥಿ ಕೆ., ಕಚೇರಿ ವಿಳಾಸ: ನಂ. 183, ಕೆಎಸ್ಎಸ್ಐಡಿಸಿ ಕೈಗಾರಿಕಾ ಪ್ರದೇಶ, ಜೆಗಣಿ 1ನೇ ಘಟ್ಟ, 10ನೇ ಮುಖ್ಯ ರಸ್ತೆ, ಅನೇಕಲ್

ಬನ್ನೇರುಘಟ್ಟರಸ್ತೆ, ಮೈಕೊ ಸಿಗ್ನಲ್ ಹತ್ತಿರ, ಬೆಂಗಳೂರು

ನಸೂಲಾತಿ ನ್ಯಾಯ ಮಂಡಳಿ ಬ್ಯಾಂಕುಗಳ ಮತ್ತು

For the year ended

31 March 2025

(Audited)

7.386.67

1.904.99

1.546.89

1.546.89

(1.983.08)

(1.917.93)

37,241.72

(19.42)

237.43

495.00

1.78

2.67

65.15

(all amounts in Rs. million unless otherwise stated)

# 1.70 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಶಾಸಕರ<sup>್</sup>ಸಭೆ ಸಿಎಂ ಪರಮೋಚ್ಯ ಅಧಿಕಾರ: ಡಿಸಿಎಂ

ಹೊರಗಿಟ್ಟು ಸಿಎಂ ಶಾಸಕರ ಸಭೆ ಮಾಡುತ್ತಿದ್ದಾರೆ ಎಂಬ

ಪ್ರಶ್ನೆಗೆ, ಆ ರೀತಿ ಏನಿಲ್ಲ. ಶಾಸಕರ ಸಭೆ ಮಾಡಲು

ಮುಖ್ಯಮಂತ್ರಿಗಳಿಗೆ ಪರಮೋಚ್ಛ ಅಧಿಕಾರವಿದೆ. ಶಾಸಕರ

ಸಮಸ್ಯೆ ಆಲಿಸುವುದು ಮೊದಲಿನಿಂದಲೂ ನಡೆಸಿಕೊಂಡು

ರಾಮನಗರ: ತಾಲ್ಕೂಕಿನ ಬಿಡದಿ ಮರಸಭೆ 13ನೇ ವಾರ್ಡ್ ವ್ಯಾಪಿಯಲ್ಲಿ ಮರಸಭೆ ನಿಧಿಯಡಿ 1.70 ಕೋಟಿ ರೂ.ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಮರಸಭೆ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್ ಹಾಗೂ ವಿಪಕ್ಷ ನಾಯಕರು ಆದ ಸ್ಥಳೀಯ ಸದಸ್ಯ ಸಿ.ಉಮೇಶ್ ಬುಧವಾರ ಚಾಲನೆ ನೀಡಿದರು.

ಬಿಡದಿ ಮರಸಭೆ ವಾರ್ಡ್ ಸಂಖ್ಯೆ 13ರ ವ್ಯಾಪ್ತಿಯ ಕೇತಗಾನಹಳ್ಳಿ ರಸೆಯಲ್ಲಿರುವ ವಾಟರ್ಪ್ಲಾಂಟ್ ಬಳಿ ಗುದ್ಗಲಿ ಪೂಜೆ ನೆರವೇರಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ. ಶಾಸಕ ಎಚ್.ಸಿ.ಬಾಲಕೃಷ್ಣರವರ ಮಾರ್ಗದರ್ಶನದಲ್ಲಿ ಹಾಗೂ ಮರಸಭೆ ಅಧ್ಯಕ್ಷರಾದ ಎಂ.ಎನ್.ಹರಿಪ್ರಸಾದ್ ರವರ ಸಂಪೂರ್ಣ ಸಹಕಾರದೊಂದಿಗೆ ಬಿಡದಿ ಪಟ್ಟಣದಲ್ಲಿ ಮರಸಭೆ ನಿಧಿ ಮತ್ತು ವಿಶೇಷ ಅನುದಾನದಡಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತಿವೆ ಎಂದರು.

ಮರಸಭೆ ಎಂಜಿನಿಯರ್ ಶಿಲ್, ರೋಟರಿ ಬಿಡದಿ ಸೆಂಟ್ರಲ್ ನ ಶಿವರಾಜು, ಮುಖಂಡ ಪೊಲೀಸ್ ವೆಂಕಟೇಶಪ್ಪ ಮಾಸ್ಪರ್ ರಾಮಚಂದ್ರು, ನಂಜುಂಡಪ್ಪ ನಾಗೇಶ್, ಮಿಥುನ್ ಮತ್ತಿತರರನ್ನು ಅಭಿನಂದಿಸಲಾಯಿತು.



IN THE COURT OF THE PRINCIPAL SENIOR CIVIL JUDGE, BANGALORE RURAL DIST. AT BANGALORE O.S. No. 1681/2024

Between: SRI. KEMPANNA, S/o late Yarappa Aged about 75 years, R/at: Sy.No. 22/5 Kannamangala Village, Bidarahalli Hobli, Bangalore East Taluk, Bangalore Urban PI AINTIFF AND : SRI. NARAYANA SWAMY ...DEFENDANTS

(SS/Notice for Service by Advertisement in a Newspaper) (0.5 R.20) DEFENDANT No.1 AND 2 1. SRI. NARAYANA SWAMY. o Late Ramaiah, Aged about 67 years, 2. SRI. BYRAPPA, S/o Late Ramaiah, Aged

about 45 years. Both are R/at: Kannamangala Village, Bidarahalli Hobli, Bangalore East Taluk, Bangalore Urban District. ...DEFENDANTS WHEREAS, the plaintiffs has filed the above suit against you for the relief of permanent injunction. You are hereby summoned to appear in this court in person or by a pleader on the 10.09.2025 at 11 'o clock to answer the same failing which the suit/matter will be

rmined of ex-parte THE SUIT SCHEDULE PROPERTY All that part and parcel of the land bearing Sy.No. 22/5, measuring 1.04 guntas, situated at Kannamangala Village, Bidarahalli Hobli, Bangalore East Taluk, Bengaluru District, Bounded on:- East by: To the share of Chowdappa in same Sy.No., West by: Property belongs to Defendant No.1, North by Property belongs to Channappa, **South by:**Property belongs to Srinivas Murthy.

Given under my hand and the seal of the court this day of 29.07.2025. By Order of the Court, Chief Ministerial Officer, Senior Civil Judge Court, Bengauru Rural Dist., Bengaluru.

# ಸಾರ್ವಜನಿಕ ಪ್ರಕಟಣೆ

ನನ್ನ ಕಕ್ಷಿದಾರರಾದ, ಶ್ರೀ. ರಾಮಯ್ಯ .ಎಂ. ಬಿನ್ ಲೇಟ್ ಮುನಿಸೊಣ್ಣಪ್ಪ ಎಳಾಸ: ಕಟ್ಟಗೇನಹಳ್ಳಿ ಗ್ರಾಮ, ಜಾಲ ಹೋಬಳಿ, ಬಿಂಗಳೂರು ಉತ್ತರ ತಾಲ್ಲೂಕು, ಈಗಿನ ಯಲಹಂಕ ತಾಲ್ಲೂಕು, ಬೆಂಗಳೂರು ಜಿಲ್ಲೆ. ಇವರು ಕಟ್ಟಗೇನಹಳ್ಳ ಗ್ರಾಮದ ಸರ್ವೆ ನಂ. 198/2 ರಲ್ಲಿ ವಿಸೀರ್ಣ 0.17 ಗುಂಟೆ, ಸರ್ವೆ ನಂ. 198/5, ವಿಸೀರ್ಣ 0.13 ಗುಂಟೆ, ಸರ್ವೆ ನಂ. 212/1, ವಿಸೀರ್ಣ 1 ಎಕರೆ 24 ಗುಂಟೆ ಮತ್ತು ಕಟ್ಟಗೇನಹಳ್ಳ ಗ್ರಾಮಕ್ಕೆ ಸೇರಿದ ವಾರ್ಡ್ ನಂ.5, ಬಿ.ಬಿ.ಎಂಪಿ ಖಾತಾ ನಂ. ಹಳೇ ಖಾನೇಷುಮಾರಿ ನಂ. 20 ಜಂಜರು ನಂ. 28, ಹಾಲಿ ಬಿ.ಬಿ.ಎಂ.ಪಿ ಖಾತಾ ನಂ 108/28/20/2, ವಿಸ್ತೀರ್ಣ ಪೂರ್ವ– ಪಶ್ಚಿಮ: 16: ಅಡಿಗಳು, ಉತ್ತರ-ದಕ್ಷಿಣ: 36 ½ ಅಡಿಗಳು ಒಟ್ಟು ವಿಸ್ತೀರ್ಣ 5892 ಚದರ ಅಡಿಗಳು, ಹಾಗೂ ಇತರ ಸ್ಕತ್ತುಗಳು ಸಂಬಂಧಿಸಿದ ಹಾಗೆ ಮೂಲ ನೋಂದಾಯಿತ ಹಕ್ಕುಬಿಡುಗಡೆ ಪತ್ರ ಶ್ರೀಮತಿ. ಆರ್. ಅಪೂರ್ವ ಎಂ.ರಾಮಯ್ಯ ರವರಿಂದ ಹಕ್ಕು ಬಿಡುಗಡೆ ಪತ್ರವನ್ನು ಬರಸಿಕೊಂಡವರು ಎಂ.ರಾಮಯ್ಯ ಬಿನ್ ಪತ್ರವನ್ನು ಬರೆಸಿಕೊಂಡವರು ಎಂ.ರಾಮಯ್ಯ ಬಿನ್ ಲೇಟ್ ಮುನಿಸೊಣ್ಣಪ್ಪರವರು ಹಕ್ಕು ಪತ್ರವನ್ನು ಪಡೆದವರು ದಿನಾಂಕ: 06/07/2020 ರಂದು ಯಲಹಂಕ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ, 1ನೇ ಪುಸ್ತಕ ದಸ್ತಾವೇಜು ನ YEN-1

1226/2020-21 ರಂತೆ ನೋಂದಣಿ ಆಗಿರುತ್ತದೆ. ಸದರಿ ಮೂಲ ಹಕ್ಕುಬಿಡುಗಡೆ ಪತ್ರ ದಾಖೀ ಸದರಿ ಮೂಲ ಹಕ್ಕುಬಿಡುಗಡೆ ಪತ್ರ ದಾಖಲೆ ಕಳೆದುಹೋಗಿದ್ದು ಈ ವಿಷಯವಾಗಿ, ಆನ್ ಲೈನ್ ಮೂಲಕ ಬೆಂಗಳೂರು ಗ್ರಾಮಾಂತರ ಫೋಲಿಸ್ ಠಾಣೆ ವ್ಯಾಪ್ತಿಗೆ ದಿನಾಂಕ: 23-07-2025 ರಂದು ದೂರು ಸಲ್ಲಿಸಲಾಗಿದ್ದು, ಸದರಿ ದೂರಿನ ಸಂಪ್ರೆ: 1717599/2025 ಆಗಿದ್ದು, ಈ ಮೇಲ್ಕಂಡ ಕ್ರಯ ಪತ್ರಗಳು ಯಾರಿಗಾದರು ದೊರತರ ಪೊಲೀಸ್ ಠಾಣೆ ಆ ಥ'ವಾ ಈ ಕೆ ಳ'ಕ'ಂಡ' ವಿಳಾಸ ಕ್ಕೆ ಹಿಂತಿರುಗಿಸಬೇಕೆಂದು ಮಿದ್ದು ಸಂಪರ್ಕಿಸಲು ಕೋರಿದೆ ಮತ್ತು ಏನಾದರು ತಕರಾರು ಇದ್ದಲ್ಲಿ 7 ದಿನಗಳ ಒಳಗೆ ತೆಳಸತಕ್ಕದ್ದು.

ಗೀತಾ ೩ ಜೆ. ವಕೀಲರು ಗೀತಾ ಸುದ್ಯ ವರ್ಗಲಯ ಜಿ ಅಂಡ್ ಎಸ್ ಲಾ ಅಸೋಸಿಯೇಟ್ಸ್ ಕುಂಭೇಶ್ವರ ಕಾಂಪ್ಲೇಕ್ಸ್, Iನೇ ಮಹಡಿ, ಶಾಂತಿನಗರ, ದೇವನಹಳ್ಳಿ ಟೌನ್, ಮೊ.ನಂ. 9632005196

# ಟ್ರಾಹೋಮ್ ಫೈನಾನ್ಸ್ ಅಮಿಟೆಡ್

2ನೇ ಲೇನ್, ಸೆನಾಟೋಫ ರಸ್ತೆ, ಅಳ್ವಾರ್ಪೇಟ್, ತೇನಾಂಪೇಟ್, ಚೆನ್ನೈ - 600018. Truhome ಕ್ಷರಾನ ಕಷೇರಿ : ಲೆವೆಲ್ 3, ವೋಕಾರ್ಟ್ ಟವರ್ಸ್, ಈಸ್ಟ್ ವಿಂಗ್ ಸಿ-2, ಜಿ ಬ್ಲಾಕ್ INANCE ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಬಾಂದ್ರಾ (ಪೂರ್ವ), ಮುಂಬೈ – 400051. ವೆಬ್ಸೈಟ್ : http://www.truhomefinance.in ಸಾಂಕೇತಿಕ ಸ್ವಾಧೀನ ಪ್ರಕಟಣೆ

ನೋಂದಾಯತ ಕಣೇರಿ : ಶ್ರೀನಿವಾಸ ಟವರ್, 1ನೇ ಮಹಡಿ, ಡೋರ್ ನಂ. 5, ಹಳೇ ನಂ. 11

ಆದಾಗ್ಯೂ, ಈ ಕೆಳಸಹಿದಾರರು 2002ರ ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯ್ದೆಯಡಿ (ಮೇಲಿನ ಕಾಯ್ದೆ) ಇರುವ ಅವಕಾಶಗಳಡಿ **ಚ್ರಾಹೋಮ್ ಫೈನಾನ್ಡ್ ಅಮಿಟೆಡ್** (ಈ ಹಿಂದೆ ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಅಮಿಟೆಡ್ ಎಂದು ಕರೆಯಲಾಗುತ್ತಿತ್ತು)ನ ಅಧಿಕೃತ <del>ಅಧಿಕಾರಿಯಾಗಿರುತ್ತಾರೆ</del> ಹಾಗೂ 2002 ರ (54 ರಲ್ಲಿ 2002) ಮತ್ತು ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳ (ಮೇಲಿನ ನಿಯಮಗಳು) ಅಧಿನಿಯಮ (ನಿಯಮ 3) ರಲ್ಲಿ ಓದಿಕೊಂಡಂತೆ ಮೇಲಿನ ಕಾಯ್ದೆಯ ಸೆಕ್ಷನ್ 13(12) ರಡಿ ಅವರಿಗೆ ಪ್ರದತ್ತ ಮಾಡಿರುವ ಅಧಿಕಾರವನ್ನು ಚಲಾಯಿಸಿ ಸಾಲಗಾರರಿಗೆ ತಗಾದೆ ನೋಟಿಸನ್ನು ಜಾರಿಗೊಳಿಸಿ ಈ ಕೆಳಗಿನ ಕೋಷಕದಲಿ ವಿವರಿಸಿರುವಂತೆ ತಗಾದೆ ನೋಟಿಸಿನಲ್ಲಿ ವಿವರಿಸಿರುವ ಮೊತ್ತವನ್ನು 60 ದಿನಗಳ ಒಳಗೆ ಮರು-ಪಾವತಿಸಲು ಸೂಚಿಸಿದ್ದಾರೆ. ಸಾಲಗಾರರು ಸದರಿ ಮೊತ್ತವನ್ನು ಮರು−ಪಾವತಿಸಲು ವಿಫಲರಾದ ಕಾರಣ, ಈ ಮೂಲಕ ಸಾಲಗಾರರಿಗೆ ಮತ್ತ

ರಾಂಕೀತಿಕ ಸ್ವಾಧೀನವನ್ನು ಮೇಲಿನ ಕಾಯ್ದೆಯ ಸೆಕ್ಷನ್ 13 (4) ರಡಿ ಮೇಲಿನ 2002 ನಿಯಮಗಳ ಅಧಿನಿಯಮ 8 ರಲ್ಲಿ ಓದಿಕೊಂಡಂತೆ ಅವನಿಗೆ/ಅವಳಿಗೆ ಪ್ರದತ್ತ ಮಾಡಿರುವ ಅಧಿಕಾರವನ್ನು ಉಪಯೋಗಿಸಿ ಕೊಂಡು ಈ ಕೆಳಗೆ ವಿವರಿಸಲಾದ ಸ್ವತ್ತುಗಳನ್ನು ದಿನಾಂಕ 28ನೇ ಜುಲೈ 2025 ರಂದು ಸಾಂಕೇತಿಕವಾಗಿ ಸ್ವಾಧೀನ ಪಡಿಸಿಕೊಂಡಿರುತ್ತಾರೆ. ಸಾಲಗಾರರು. ವಿಶೇಷವಾಗಿ ಸಾಲಗಾರರು ಮತು ಸಾರ್ವಜನಿಕರು ಆಸಿಯೊಂದಿಗೆ ವವಹರಿಸದಂತೆ ಇಲಿ

ಾಮಾನ್ಯ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಈ ಕೆಳಸಹಿದಾರರಾದ ಅಧಿಕೃತ ಅಧಿಕಾರಿಯವರು

ಎಚ್ಚರಿಕೆ ನೀಡಲಾಗಿದೆ ಮತ್ತು ಆಸ್ತಿಯೊಂದಿಗೆ ಯಾವುದೇ ವ್ಯವಹಾರವು ಕೆಳಗೆ ಉಲ್ಲೇಖಸಲಾದ ಮೊತ್ತಕ್ಕೆ ಬಡ್ಡಿಯೊಂದಿಗೆ ಚ್ರಾಹೋಮ್ ಫೈನಾನ್ಸ್ ಅಮಿಚಿಡ್ (ಈ ಹಿಂದೆ ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಅಮಿಚಿಡ್) ನ [ಭದ್ರತಾ ಸ್ವತ್ತುಗಳನ್ನು ಫುನಃ ಪಡೆದುಕೊಳ್ಳಲು ಲಭ್ಯವಿರುವ ಸಮಯಕ್ಕೆ ಸಂಬಂಧಿಸಿದಂತೆ ಕಾಂಬದೆಯ ಸೆಕ್ಷನ್ 13

ರ ಉಪ-ವಿಭಾಗ (৪) ರ ನಿಬಂಧನೆಗಳಡಿ ಸಾಲಗಾರರ ಗಮನಕ್ಕೆ ತರಲಾಗಿದೆ.]

ಸಾಲಗಾರರ ಹೆಸರು ಮತ್ತು ವಿಆಾಸ n. ಶ್ರೀ ನವೀನ್ ಕುಮಾರ್ .ಕೆ ತಂದೆ ಕೋದಂಡನ್ (ಸಾಲಗಾರ) 2. ಶ್ರೀಮತಿ ಕೆ. ಕಲಾ ಗಂಡ ಕೋದಂಡನ್ (ಸಹ-ಸಾಲಗಾರ) ಶ್ರೀ ವಿಕ್ಟರ್ ತಂದೆ ಜೋಸೆಫ್ ಆಂಟೋನಿ ಮಾರ್ಲಿ (ಸಹ-ಸಾಲಗಾರ)

4. ಶ್ರೀಮತಿ ಸಂಗೀತ .ಕೆ ಗಂಡ ವಿಕ್ಬರ್ (ಸಹ-ಸಾಲಗಾರ) ಇವರ ಎಲ್ಲರ ವಾಸ : ನಂ. 24, ಖಾತೆ ನಂ. 79, ಪೈಪ್ಲೈನ್ ರೋಡ್, ಹೇಮ ವೈನ್ಸ್ ಹತ್ತಿರ, ಜಿ.ಸಿ. ನಗರ, ಲಗ್ಗೆರೆ ಗ್ರಾಮ, ಯಶವಂತಮರ ಹೋಬಅ, ಬೆಂಗಳೂರು, ಕರ್ನಾಟಕ - 560086

ಹಾಗೂ ಇಲ್ಲ : ನಂ. 90/2, 2ನೇ ಕ್ರಾಸ್, 2ನೇ ಮೇನ್, ಮಾರುತಿ ಲೇಔಟ್, ಮಾರೇನಹಳ್ಳ, ಜಿ.ಜಿ. ರೆಸಿಡೆನ್ಸಿ, ವಿಜಯನಗರ, ಬೆಂಗಳೂರು, ಕರ್ನಾಟಕ - 560040 ಹಾಗೂ ಇಲ್ಲ : ಶ್ರೀ ನವೀನ್ ಕುಮಾರ್ .ಕೆ ಗಾವಿನ್ ಎಂಟರ್ ಪ್ರೈಸಸ್, ನಂ. 12/9, ಸಿ ಕಾಸ್, ಮಿನರ್ವ ಮಿಲ್ಸ್ ಹಿಂಭಾಗ,

ಗೋಪಲಾಮರಂ, ಮಾಗಡಿ ಮೇನ್ ರೋಡ್, ಬೆಂಗಳೂರು, ಕರ್ನಾಟಕ - 560023. ಕಾಗೂ ಇಲ್ಲ : ಶ್ರೀ ವಿಕ್ಟರ್, ನಂ. 76/1, ಕೃಷ್ಣಪ್ಪ ಲೇಔಚ್, ಶಾಆನಿ ಸ್ಥೂಲ್ ಹತ್ತಿರ, ಅಂಗರಾಜಮರಂ, ಬೆಂಗಳೂರು, ಕರ್ನಾಟಕ - 560084. ಹಾಗೂ ಇಲ್ಲ : ಶ್ರೀಮತಿ ಸಂಗೀತ .ಕೆ

ನಂ. 1/83, ಸಿದ್ರಾಮಪ್ಪ ಕಾಂಪೌಂಡ್, ಅಂಗರಾಜಮರಂ, ಶಾಅನಿ ಸ್ಕೂಲ್ ಹತ್ತಿರ, ಸೆಂಚ್ ಥಾಮಸ್ ಚೌನ್, ಬೆಂಗಳೂರು, ಕರ್ನಾಟಕ - 560084 ಹಾಗೂ ಇಲ್ಲ : ಶ್ರೀಮತಿ ಸಂಗೀತ .ಕೆ

ಮಿಲಾನ್ ಡೆಲವರಿ ಹ್ಯಾಪಿನೆಸ್, ನಂ. 7, ಇ ಪಾರ್ಕ್ ರೋಡ್, ಕುಮಾರ ಪಾರ್ಕ್, ಶಿವಾನಂದ ಸ್ಟೋರ್ಸ್ ಹತ್ತಿರ, ಬೆಂಗಳೂರು ಮೂರ್ವ, ಕರ್ನಾಟಕ - 560001.

ತಗಾದೆ ನೋಟಸ್ ಪ್ರಕಾರ ಇರುವ ಬಾಕಿ ಮೊತ್ತ

ರೂ. 43,54,843/- (ರೂಪಾಂತು ನಲವತ್ಕೂರು ಲಕ್ಷ ಐವತ್ನಾಲ್ದು ಸಾವಿರ ಎಂಬು ನೂರ ನಲವತ್ಕೂರ ಮಾತ್ರ) ದಿನಾಂಕ : 07-05-2025 ರ ಉಲ್ಲೇಖ ಸಾಲದ ಖಾತೆ ಸಂಖ್ಯೆ : SLPHBGLR0001785 ಜೊತೆಗೆ ಭವಿಷ್ಯದ ಬಡ್ಡಿ, ಒಪ್ಪಂದದ ದರ ಮತ್ತು ನೋಟೀಸ್ ಸ್ವೀಕರಿಸಿದ 60 ದಿನಗಳೊಂದಿಗೆ ಸೇರಿ. ತಗಾದೆ ಸೂಚನೆ ದಿನಾಂಕ : 09-05-2025

ಸಾಂಕೇತಿಕ ಸ್ವಾಧೀನ ದಿನಾಂಕ : 28-07-2025 ಎನ್.ಪಿ.ಎ. ದಿನಾಂಕ : 06-05-2024

ಅಡಮಾನದ ಸ್ವತ್ತಿನ ವಿವರಗಳು

ಸ್ವತ್ತಿನ ಎಲ್ಲ ಭಾಗ ವಿಭಾಗ ಸೇರಿದಂತೆ ಸ್ಥಿರಾಸ್ತ್ರಿ ಆಸ್ತ್ರಿ ಮುನ್ನಿಪಲ್ ನಂ. 24, ಪಿ.ಐ.ಡಿ. ನಂ. 13-79-24, ಖಾತ ನಂ. 79, ಹಳೇ ಸರ್ವೇ ನಂ. 175 ರಲ್ಲಿ ಸ್ಥಾಪಿತ, ಲಗ್ಗೆರೆ ಗ್ರಾಮ, ಯಶವಂತಮರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಪ್ರಸ್ತುತ ಪೈಪ್ಲ್ಫೌನ್ ರೋಡ್, ಜೆ.ಸಿ. ನಗರ, ಬಿಬಿಎಂಪಿ ವಾರ್ಡ್ ನಂ. 68. ಮಹಾಲಕ್ಷ್ಮಿಪುರಂ, ಬೆಂಗಳೂರು ಇಲ್ಲಿ ನೆಲೆಗೊಂಡಿದೆ. ಅಳತೆ : ಪೂರ್ವದಿಂದ ಪಶ್ಚಿಮಕ್ಕೆ 35 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 30 ಅಡಿ, ಒಟ್ಟು ಅಳತೆ 1050 ಚದರ ಅಡಿಗಳು, ಜೊತೆಗೆ ಆರ್.ಸಿ.ಸಿ. ಛಾವಣಿ ಹೊಂದಿರುವ ರೆಡ್ ಆಕ್ವೆಡ್ ಫ್ಲೋರಿಂಗ್, ವಸತಿಯುತ ನಿರ್ಮಿತ ಕಟ್ಟಡ ಅದರೊಂದಿಗೆ ನೆಲಮಹಡಿಯ ಅಳತ 700 ಚದರ ಅಡಿಗಳು ಮತ್ತು ಮೊದಲನೇ ಮಹಡಿ 700 ಚದರ ಅಡಿಗಳು, ಇದರ ಚಕ್ಕುಬಂಧಿ :– ಪೂರ್ವಕ್ಕೆ ಶ್ರೀ ಜಿ. ನಂದಕುಮಾರ್ ಆವರ ಆಸ್ತಿ, ಪಶ್ಚಿಮಕ್ಕೆ : ರಸ್ತೆ, ಉತ್ತರಕ್ಕೆ : ಶ್ರೀಮತಿ ಮುನಿರತ್ನಮ್ಮ ಅವರ ಆಸ್ತಿ, ದಕ್ಷಿಣಕ್ಕೆ : ಶ್ರೀ ಅಪ್ಪಸ್ವಾಮಿ ಅವರ ಆಸ್ತಿ, ಇದೀಗ ಶ್ರೀ ಪಾಪಣ್ಣ.

ಸ್ಥಚ : ಬೆಂಗಳೂರು ಸಹಿ/- ಅಧಿಕೃತ ಅಧಿಕಾರಿ - ಟ್ರಾಹೋಮ್ ಫೈನಾನ್ಸ್ ಅಮಿಟೆಡ್ (ಈ ಹಿಂದೆ ಶ್ರೀರಾಮ ಹೌಸಿಂಗ್ ಫೈನಾನ್ಸ್ ಅಮಿಚೆಡ್)

CMYK

\*\*There are no exceptional and extraordinary items 1) The above is an extract of the detailed format of the unaudited quarterly financial results filed with BSE Limited pursuant to regulation 52 of SEBI (Listing Obligations and Disclosure Requirements) Regulations, 2015. The full format of the unaudited quarterly financial results are available on BSE Limited website at www.bseindia.com and on Company's website at https://www.embassyofficeparks.com/vtpl/.

2) The unaudited financial results have been prepared in accordance with the requirements of Regulation 52 of the SEBI (Listing Obligations and Disclosure Requirements) Regulations, 2015 as amended and in accrodance with the recognition and measurement principles of Indian Accounting Standards (Ind AS) 34 "Interim Financial Reporting" prescribed under Section 133 of the Companies Act, 2013, "the Act" read with Companies (Indian Accounting Standards) Rules, 2015 and other generally accepted accounting principles in India to the extent applicable.

3) For the other line items referred in regulation 52(4) of the SEBI (Listing Obligations and Disclosure Requirements) Regulations, 2015, pertinent disclosures have been made to the BSE Limited and can be accessed on https://www.bseindia.com/ and also on the Company's website at https://www.embassyofficeparks.com/vtpl/ 4) The unaudited financial results for the quarter ended 30 June 2025 were adopted by the Board of Directors of the Company, at its meeting held on 30 July 2025.

> Vikas Telecom Private Limited Ritwik Bhattacharjee

For and onbehalf of the Board of Directors of

Nominee Director (DIN: 07371685)

ದಿನಾಂಕ : 28-07-2025

### **Vikas Telecom Private Limited**

Registered Office: 12th Floor, Pinnacle Tower, Embassy One, 8, Bellary Road, Ganganagar, Bengaluru, Karnataka - 560032 Tel: +91 80 6935 4864 | F: +91 4722 2223 | CIN: U64202KA1992PTC083998

E: compliance@embassyofficeparks.com | W: https://www.embassyofficeparks.com/vtpl/

Statement of unaudited financial results for the quarter ended 30 June 2025

(all amounts in Rs. million unless otherwise stated)

Particulars	For the quarter ended 30 June 2025 (Unaudited)	For the quarter ended 30 June 2024 (Unaudited)	For the year ended 31 March 2025 (Audited)
Total Income from Operations	2,093.87	1,789.00	7,386.67
Net Profit for the period/year before tax**	357.69	403.58	1,904.99
Net Profit for the period/year after tax	232.02	261.29	1,546.89
Total Comprehensive Income for the period / year (after tax)	232.02	261.29	1,546.89
Paid up Equity Share Capital (Equity shares of Rs.10 each)	65.15	65.15	65.15
Reserves (excluding Revaluation Reserves)	(2,251.10)	(2,293.65)	(1,983.08)
Securities Premium Account	-	-	-
Net worth	(2,185.95)	(2,228.50)	(1,917.93)
Paid up Debt Capital / Outstanding Debt	41,699.48	33,930.25	37,241.72
Outstanding Redeemable Preference Shares*	-	-	-
Debt equity ratio	(19.08)	(15.23)	(19.42)
Earnings per share (for continuing operations)			
-Basic and diluted (Rs. per share)	35.61	40.11	237.43
Capital redemption reserve*	-	-	-
Debenture redemption reserve	495.00	495.00	495.00
Debt service coverage ratio	1.30	2.44	1.78
Interest service coverage ratio	2.54	2.44	2.67

\*Not applicable
\*\*There are no exceptional and extraordinary items

1)The above is an extract of the detailed format of the unaudited quarterly financial results filed with BSE Limited pursuant to regulation 52 of SEBI (Listing Obligations and Disclosure Requirements) Regulations, 2015. The full format of the unaudited quarterly financial results are available on BSE Limited website at www.bseindia.com and on Company's website at https://www.embassyofficeparks.com/vtpl/.

2) The unaudited financial results have been prepared in accordance with the requirements of Regulation 52 of the SEBI (Listing Obligations and Disclosure Requirements) Regulations, 2015 as amended and in accrodance with the recognition and measurement principles of Indian Accounting Standards (Ind AS) 34 "Interim Financial Reporting" prescribed under Section 133 of the Companies Act, 2013, "the Act" read with Companies (Indian Accounting Standards) Rules, 2015 and other generally accepted accounting principles in India to the extent applicable.

3) For the other line items referred in regulation 52(4) of the SEBI (Listing Obligations and Disclosure Requirements) Regulations, 2015, pertinent disclosures have been made to the BSE Limited and can be accessed on https://www.bseindia.com/ and also on the Company's website at https://www.embassyofficeparks.com/vtpl/

4) The unaudited financial results for the quarter ended 30 June 2025 were adopted by the Board of Directors of the Company, at its meeting held on 30 July 2025.

For and onbehalf of the Board of Directors of Vikas Telecom Private Limited

Ritwik Bhattacharjee

Place: Bengaluru Date: 30 July 2025

Nominee Director (DIN: 07371685)





We have served over 20 million happy customers across India.

(₹ in Crores)

### STATEMENT OF UNAUDITED FINANCIAL RESULTS FOR THE QUARTER ENDED JUNE 30, 2025

Standalone Consolidated

SI. No.	Particulars	Quarter ended	Quarter ended	Year ended	Quarter ended	Quarter ended	Year ended
NO.		30.06.2025	30.06.2024	31.03.2025	30.06.2025	30.06.2024	31.03.2025
		Unaudited	Unaudited	Audited	Unaudited	Unaudited	Audited
1	Total income from operations	1,696.72	1,606.06	6,626.10	1,696.98	1,606.34	6,627.19
2	Net profit / (loss) before tax (before exceptional items)	243.21	187.10	1,025.44	243.45	187.36	1,026.53
3	Net profit / (loss) before tax (after exceptional items)	243.21	187.10	1,025.44	243.45	187.36	1,026.53
4	Net profit / (loss) after tax (after exceptional items)	180.78	140.43	767.25	180.95	140.63	768.07
5	Total comprehensive income for the period [Comprising profit / (loss) for the period (after tax) and other comprehensive income (after tax)]	176.25	137.66	752.17	176.42	137.86	752.99
6	Equity share capital (face value of Rs.10/-each)	236.27	236.27	236.27	236.27	236.27	236.27
7	0.001 % Compulsorily convertible preference shares (face value of Rs. 10/- each)	18.38	18.38	18.38	18.38	18.38	18.38
8	Reserves (excluding revaluation reserve)	2,673.55	1,882.36	2,497.13	2,678.01	1,886.01	2,501.41
9	Securities premium	2,196.14	2,196.14	2,196.14	2,196.14	2,196.14	2,196.14
10	Net worth	5,124.34	4,333.15	4,947.92	5,128.80	4,336.80	4,952.20
11	Paid up debt capital / outstanding debt	25,311.33	23,404.29	24,687.17	25,311.33	23,404.29	24,687.17
12	Outstanding redeemable preference shares	-	-	-	-	-	-
13	Debt equity ratio	4.94	5.40	4.99	4.94	5.40	4.99
14	Earnings per share (face value of Rs.10/-each) (not annualised) (In Rs.) (i) Basic (ii) Diluted	7.10 7.10	5.69 5.69	30.36 30.36	7.11 7.11	5.70 5.70	30.39 30.39
15	Capital redemption reserve	-	-	-	-	-	-
16	Debenture redemption reserve	-	-	•	-	-	-
17	Debt service coverage ratio	NA	NA	NA	NA	NA	NA
18	Interest service coverage ratio	NA	NA	NA	NA	NA	NA
19	Current ratio	NA	NA	NA	NA	NA	NA
20	Long term debt to working capital	NA	NA	NA	NA	NA	NA
21	Bad debts to account receivable ratio	NA	NA	NA	NA	NA	NA
22	Current liability ratio	NA	NA	NA	NA	NA	NA
23	Total debt to total assets	79.6%	79.3%	79.5%	79.6%	79.3%	79.5%
24	Debtors' turnover	NA	NA	NA	NA	NA	NA
25	Inventory turnover	NA	NA	NA	NA	NA	NA
26	Operating margin percent	NA	NA	NA	NA	NA	NA
27	Net profit margin percent	10.7%	8.7%	11.6%	10.7%	8.8%	11.6%

## Notes:

- The above financial results have been reviewed by the Audit Committee and subsequently approved by the Board of Directors of the Company at their meeting held on July 30, 2025 and subjected to limited reviewed by the Addit Confining and on July 30, 2025 and subjected to limited review carried out by the joint statutory auditors, pursuant to Regulation 52 of the Securities Exchange Board of India ("SEBI") (Listing Obligations and Disclosure Requirements) Regulations, 2015, as amended and Paragraph 7 of Operational Circular SEBI/HO/DDHS/P/CIR/2021/613 "Continuous disclosure requirements for listed Commercial Paper" dated 10th August 2021, as amended.
- The above is an extract of the detailed format of quarterly financial results filed with the Stock Exchanges under Regulation 52 of the SEBI (Listing Obligations and Disclosure Requirements) Regulations, 2015. The full format of the unaudited financial results are available on the Stock exchange website (www.nseindia.com) and on Company's website.
- For the other line items referred in regulation 52(4) of the SEBI (Listing Obligations and Disclosure Requirements) Regulations, 2015, pertinent disclosures have been made to the Stock Exchange(s) and can be accessed on the Stock Exchange Website (www.nseindia.com).
- The Company has prepared these standalone and consolidated financial results in accordance with the Companies (Indian Accounting Standards) Rules, 2015 (Ind AS) prescribed under Section 133 of the Companies Act. 2013
- Figures of previous periods have been regrouped, wherever necessary, to make them comparable with the current period.

Sd/-Sudarshan Venu Chairman

For TVS CREDIT SERVICES LIMITED

Place : Bengaluru Date: July 30, 2025

TVS CREDIT SERVICES LIMITED



Neeraj Saxena

DIN - 07951705

# **Auxilo Finserve Private Limited**

(CIN: U65990MH2016PTC286516)

Registered Office: Office No. 63. 6th Floor, Kalnataru Square, Kondivita Road, Andheri East, Mumbai 400059 Tel. No.: +91 22 6246 3333 Email: compliance@auxilo.com Website: www.auxilo.com

### STATEMENT OF UNAUDITED FINANCIAL RESULTS FOR THE QUARTER ENDED JUNE 30, 2025

The Board of Directors of the Auxilo Finserve Private Limited ("the company") at its meeting held on July 30, 2025 has approved the unaudited financial results for the quarter ended June 30, 2025.

The aforementioned financial result along with the Limited Review Report of the Statutory Auditors there on are available on the website of BSE Limited (www.bseindia.com) and on the Company's website at https://www.auxilo.com/assets/pdf/investor-relations/board-meeting-30-july-2025.pdf The same can also be accessed by scanning the QR Code provided below

For and on behalf of the Board of Directors **Auxilo Finserve Private Limited** Managing Director & Chief Executive Officer

Date: July 30, 2025

Note: The above intimation is in accordance with Regulation 33 read with Regulation 52(4) of the SEBI (Listing Obligation & Disclosure Requirements) Regulations, 2015

_							
	Notice under section 13(2) of the Securitisation and Reconstruction of						
	Financial Assets and Enforcement of Security Interest Act, 2002 (The Act)						
Sr. No.	Name of Borrower(s) (A)	Particulars of Mortgaged property/properties (B)	Date Of NPA ( C )	Outstanding amount ( Rs.) (D)			
1.	LOAN ACCOUNT NO. HHLSKN00535093 1. VINAY KIRAN 2. DHANAMMA (GUARANTOR)	RESIDENTIAL APARTMENT NO. 302, TF - 2, THIRD FLOOR, HARI KIRAN APARTMENT, PROPERTY BEARING CORPORATION NO. 20, OLD NO. 10/119, OLD SY, NO. 10, NEW SY. NO. 119, BBMP WARD NO. 54, PID NO. 54 - 440 - 20, KATRIGUPPE VILLAGE, BENGALURU - 560085, KARNATAKA.	04.07.2025	Rs. 60,56,607.05/- (Rupees Sixty Lakh Fifty Six Thousand Six Hundred Seven and Paise Five Only) as on 08.07.2025			

That the above named borrower(s) have failed to maintain the financial discipline towards their loan account (s) and as per books of accounts maintained in the ordinary course of business by the Company, Column D indicates the outstanding amoun

Due to persistent default in repayment of the Loan amount on the part of the Borrower(s) the above said loan account has beer classified by the Company as Non Performing Asset (as on date in Column C) within the guidelines relating to assets classification issued by Regulating Authority. Consequently, notices under Sec. 13(2) of the Act were also issued to each of the borrower. In view of the above, the Company hereby calls upon the above named Borrower(s) to discharge in full his / their liabilities towards the Company by making the payment of the entire outstanding dues indicated in Column D above including up to date interest, costs, and charges within 60 days from the date of publication of this notice, falling which, the Company shall be entitled to take possession of the Mortgaged Property mentioned in Column B above and shall also take such other actions as is available to the

Please note that in terms of provisions of sub - Section (8) of Section 13 of the SARFAESI Act, "A borrower can tender the entire amount of outstanding dues together with all costs, charges and expenses incurred by the Secured Creditor only till the date of publication of the notice for sale of the secured asset(s) by public auction, by inviting quotations, tender from public or by private treaty. Further it may also be noted that in case Borrower fails to redeem the secured asset within aforesaid legally prescribed time

frame, Borrower may not be entitled to redeem the property."
In terms of provision of sub-Section (13) of Section 13 of the SARFAESI Act, you are hereby prohibited from transferring, either by way of sale, lease or otherwise (other than in the ordinary course of his business) any of the secured assets referred to in the

notice, without prior written consent of secured creditor. For SAMMAAN CAPITAL LIMITED

Place : BENGALURU

(Formerly known as Indiabulls Housing Finance Ltd.) Authorized Officer



## STATE BANK OF INDIA

Home Loan Centre Shankrapuram, (064063) 3rd Floor, 13/1, Bull Temple Road, Opp Sri Ramakrishna Mutt, Basavanagudi, Bengaluru- 560 004.

DEMAND NOTICE NOTICE UNDER SECTION 13 (2) OF SECURITISATION AND RECONSTRUCTION OF FINANCIAL ASSETS AND ENFORCEMENT OF SECURITY INTEREST ACT 2002 (HEREINAFTER CALLED 'ACT')

A notice is hereby given that the following Borrower 1) Mr. Joe Jaisingh S/o. Mr. Nirmal Singh have defaulted in the repayment of principal and interest of the loan facility obtained by them from the Bank and the loan accounts have en classified as Non-Performing Assets (NPA). The notices were issued to them and guarantors under Section 13(2) of Securitization and Re-construction of Financial Assets and Enforcement of Security Interest Act 2002 or thèir last known addresses, but they have been returned unserved and as such they are hereby informed by way ol this public notice

**) Name and Address of the Borrower's:Mr. Joe Jaisingh** S/o Mr. Nirmal Singh, Residing at:A-101, Daadys Elixir Apartment, Sampige nagar, Kammasandra, Electronic City, Bangalore - 560100. Also at : No. 173, Concorde Cuppertino, Doddathoguru Village, Beguru Hobli, Bangalore South, Bangalore 560100.

1) Account No's.: 35223684953, File No: 40292/HL/109/MICON/2025-2026 Demand Notice: 10.07.2025

NPA Date: 09.07.2025

Amount outstanding (As on the date of notice): Rs. 94,15,151/- (Rupees Ninety Four Lakh Fifteen Thousand One Hundred Fifty One only) as on 10.07.2025 and you are also liable to pay future interest from 11.07.2025 at contractual rate on the aforesaid amount together with incidental expenses, cost, charges etc. Description of the Immovable Property : Schedule 'A' Property (Description of the Entire Property) : All

that converted land being portion of land bearing Survey No.79/3, measuring Twenty Nine Guntas, converted vide Official Memorandum bearing No. ALN.SR(S) 173/2007-08, dated 23.10.2008, converted land being portion of land earing Survey No.81/2, measuring 5 Acres 14 Guntas, converted vide Official Memorandum bearing No. BDS. ALN.SR(S)760/2004-05, dated 04.04.2005 No. BDS.ALN.SR(S)520/2004-05, dated 13.12.2004, converted land being portion of land bearing Survey No.84/4, measuring One Acre Thirty Four Guntas, converted vide revised Official Memorandum bearing No.BDS.ALN.SR(S)274/2002-03, dated 17.3.2003 and revised official Memorandum dated 29.10.2010, converted land being portion of land bearing Survey No.85, measuring Thirty Guntas, converted vide Official Memorandum bearing No.ALN.SR(S) 190/2007-08, dated 23.10.2008, Converted land being portion o land bearing Sy.No.86/1 measuring 2 Acre 20 Guntas, converted vide official Memorandum bearing No. BDS.ALN SR(S)520/2004-05 dated 13.12.2004, converted land being portion of land bearing Survey No.86/5, measuring Four Guntas, converted vide Official Memorandum bearing No. BDS.ALN.SR(S) 760/2004-05, dated 04.04.2005, converted land being portion of land bearing Survey No.86/6, measuring Six Guntas, converted land being portion of land bearing Survey No.86/7, measuring Four Guntas, converted land being portion of land bearing Survey No.86/8, measuring Four Guntas, converted vide Official Memorandum's bearing Nos BDS ALN SR(S)627/2004-05, dated 07 02 2005, No BDS ALN.SR(S)625/2004-05, dated 07.02.2005, No.BDS.ALN.SR(S)761/ 2004-05, dated 04.04.2005 respectively, all issued by the Special Deputy Commissioner, Bangalore District, Bangalore, all situated at Doddathoguru Village, Begur Hobli, Bangalore South Taluk. **East by :** Biocon Property, **West by :** Concorde Manhattans, **North by :** Private Property, **South** 

Schedule 'B' Property (Schedule Of The Plot Formed In Schedule 'A' Property): All that piece and parcel of Plot bearing No.173, as per the plan sanctioned by the BDA Vide No.BDA/TPM/PL-13/2010-2011/5164, dated 19/03/2011, in the layout known as "Concorde Cuppertino", measuring East to West towards Northern Side 14.82 Meters +2.23 Meter + East to West towards Southern Side 16.86 Meters and North to South towards Eastern Side 09 . 00 Meters + North To South towards Western side 3.10 Meters + 5.71 Meters and totally measuring 144.93 Sq. Meters (1560 Square Feet) situated at Doddathoguru Village, Begur Hobli, Bangalore South Taluk, Bangalore carved from and out of the Schedule "A" Property, and bounded as follows: East by: 9m Road, West by: Concorde Manhattans, North by: Plot No. 172 South by: Plot No. 174

Absolute Sale Deed Dated 03.02.2016 has been registered in favor of Mr. Joe Jaisingh in book No.1 under Document No. BTM-1-04954-2015-16 at the office of senior Sub Registrar, BTM Layout, Bangaluru

The steps are being taken for substituted service of notice. The above Borrower /Guarantors/mortgagors are hereby called upon to make payment of outstanding amount within 60 days from the date of publication of this notice, failing which further steps will be taken after expiry of 60 days from the date of this notice under sub-section (4) of Section 13 of Securitization and Reconstruction of Financial Assets and Enforcement of Security interest Act, 2002.

The borrowers/guarantors/ mortgagors attention is invited to provisions of Sub-section (8) of Section 13 of the Act, in respect of time available to redeem the secured assets.

Place : Bangalore

Sd/- Authorised Officer, State Bank of India Home Loan Cenre, Shankrapuram, Bengaluru